



# ವಿಶ್ವ ಟಾಕ್



ಖಾಸ್ತಿ ಪ್ರಸಾರಾಕ್ ಮಾತ್

ವಾಲೆಸ್ಲಿಯಾಚಿಂ ಮಹಿನ್ಯಾತಿಂ ಪವ್ಲೆ

ಪುಸ್ತಕ್: 22

ಅಂಕೊ: 5

ನವೆಂಬರ್ 2015

## ವಿಗಾರಾಚೊ ಸಂದೇಶ್

ಮೊಗಾಚ್ಯಾ ಫಿರ್ಗಜ್‌ಗಾರಾನೊ,

ರೊಜಾರ್ ಮಾಯೆಕ್ ಸಮರ್ಪುನ್ ದಿಲ್ಲೊ ಅಕ್ಟೊಬರ್ ಮಹಿನೊ ಮರಿಯೆ ಮಾಯೆಚ್ಯಾ ಸಸಾಯೆನ್ ಭೋವ್ ಆಪುರ್ಬಾಯೆನ್ ಸಂಪ್ಲೊ. ಹೊ ಪಾಟೊ ಮಹಿನೊ ಆಮ್ಚ್ಯಾ ಫಿರ್ಗಜ್ ಕುಟ್ಮಾಕ್ ಚಟುವಟಿಕೆಭರಿತ್ ಜಾವ್ನಾಲ್ಯೊ. ಹ್ಯಾ ಸಗ್ಳ್ಯಾ ಮಹಿನ್ಯಾಂತ್ ಫಿರ್ಗಜ್‌ಗಾರಾಂ ಖಾತಿರ್ ಇಗರ್ಜೆಂತ್ ಸಕಾಳಿಂ ಆನಿ ಸಾಂಜೆರ್ ಮಿಸಾ ಪಯ್ಲೆಂ ಕೊಂತಾಚೊ ತೇರ್ಸ್ ಮ್ಹಣೊನ್ ಮರಿಯೆ ಮಾಯೆಚಿಂ ಬೆಸಾಂವಾಂ ಜೊಡ್ನ್ ಘೆತ್ಲಾಂತ್. ದೋರುಹಳ್ಳಿ, ಮೈಸೂರ್ ಆನಿ ವೆಲಂಕಣಿ ಯಾತ್ರಿಕ್ ಪಯ್ಲೆ ಆಸಾ ಕೆಲ್ಲೆಂ. ಹ್ಯಾ ಪಯ್ಲಾ ವೆಳಾರ್ ಸಾಂತ್ ಆಂತೊನ್, ವೆಲಂಕಣಿ ತಶೆಂಚ್ ಮೈಸೂರ್ ಸಾಂ ಫಿಲೊಮೆನಾ ಪೂನ್ ಶೆತಾಂಚಿ ಭೆಟ್ ಕರುನ್ ಯಾತ್ರಿಕಾನಿಂ ತಾಂಚೆರ್ ಆನಿ ಫಿರ್ಗಜ್ ಕುಟ್ಮಾಂಚೆರ್ ಸಾಂತ್ ಆಂತೊನಿಚಿ ಆನಿ ಮರಿಯೆ ಮಾಯೆಚಿ ಸಸಾಯೆ ಮಾಗ್ಲ್ಯಾ. ಯಾತ್ರಿಕ್ ಪಯ್ಲಾಂತ್ ಸಾಂಗಾತ್ ದಿಲ್ಲಾ ತಶೆಂಚ್ ತಾಂಚಿ ಖಾತಿರ್ ಮಾಗ್‌ಲ್ಲಾ ಆನಿ ಸಹಕಾರ್ ದಿಲ್ಲಾ ಸರ್ವಾಂಕ್ ಅಭಿನಂದನ್.

ಭುರ್ಗ್ಯಾಂಕ್ ಗೊವ್ಳಿ ಬಾಪಾಂನಿ ಧಿರಾವ್ಣೆಚೊ ಸಾಕ್ರಾಮೆಂತ್ ದೀವ್ನ್ ತಾಂಕಾಂ ಪವಿತ್ರ್ ಆತ್ಮಾಚ್ಯಾ ಸಕ್ತೆನ್ ಭರ್ಲಾಂ. ಆಮ್ಚ್ಯಾ 49 ಭುರ್ಗ್ಯಾಂನಿ ಹೊ ಸಾಕ್ರಾಮೆಂತ್ ಸ್ವೀಕಾರ್ ಕೆಲಾ. ಹ್ಯಾ ಸರ್ವ್ ಭುರ್ಗ್ಯಾಂಕ್ ಮ್ಹಜೆ ಉಲ್ಲಾಸ್.

ಧಾವ್ಯಾ ಕ್ಲಾಸಿಚ್ಯಾ ಭುರ್ಗ್ಯಾಂನಿ ಜೀವನ್ ಜ್ಯೋತಿ ಶಿಬಿರಾಂತ್ ಭಾಗ್ ಘೆವ್ನ್ ತಾಂಚಿಂ ಫುಡ್ಲೆಂ ಜಿವಿತ್ ಉಜ್ವಾಡಾಂವ್ಚ್ಯಾಕ್ ಗರ್ಜೆಚಿ ಸಮ್ಜಣಿ ಘೆತ್ಲಾ.

ಆಲ್ತಾರ್ ಭುರ್ಗಿಂ ಆನಿ ಮರಿಯಾಳ್ ಸೊಡೆಲಿಟಿಚ್ಯಾ ಭುರ್ಗ್ಯಾಂನಿ ಪಿಕ್ವಿಕಾಂತ್ ಭಾಗ್ ಘೆವ್ನ್ ಎಕ್ ದೀಸ್ ಎಕಾಮೆಕಾಚ್ಯಾ ಸಾಂಗಾತಾಂತ್ ಸಂತೊಸಾನ್ ಖರ್ಚಿಲಾ.

ಮಿಸಾಂವ್ ಆಯ್ತಾರ್ ಆಚರಣ್ ಕರುನ್ ಮಿಸಾಂವಾ ಖಾತಿರ್ ಆಮಿಂ ಮಾಗ್ಲಾಂ. ಆನಿ ಮಿಸಾಂವ್ ವಾವ್ರಾ ಖಾತಿರ್ ಉದಾರ್ ಮನಾನ್ ದಾನ್ ದೀವ್ನ್ ಸಹಕರ್ಸಿಲ್ಲ್ಯಾಕ್ ದೇವ್ ಬರಂ ಕರುಂ.

ಆಮ್ಚ್ಯಾ ಕುಟ್ಮಾಚಿ ಸಾಂದೆ ದೆವಾದಿನ್ ಜಾವ್ನ್ ಸಮೆತರಿಂತ್ ತಾಂಕಾಂ ಮಾತ್ಯೆಕ್ ಪಾಯ್ಲಾಂ. ತೊ ಜಾಗೊ ಆಮ್ಕಾಂ ಮೊಗಾಚೊ.

ತವಳ್ ತವಳ್ ಧೈಂಸರ್ ಭೆಟ್ ಕರುನ್ ತಾಂಚಿ ಪಾಸೊತ್ ಆಮಿಂ ಸಾಸ್ಣಾಚೊ ವಿಶೆವ್ ಮಾಗ್ತಾಂವ್. ಹ್ಯಾ ಸಂಸಾರಿಂ ಆಸ್ತಾನಾ ತಾಣಿಂ ಆಮ್ಚೆ ಸಾಂಗಾತಾ ಖರ್ಚಿಲ್ಲೆ ದೀಸ್, ದಿಲ್ಲೊ ಮೋಗ್, ಕೆಲ್ಲೆಂ ಬೊರೆಪಣ್ ಆಮಿ ನಿಹಾಳ್ತಾಂವ್. ನವೆಂಬರ್ 2 ತಾರಿಕೆರ್ ಆಖ್ಯಾ ಪವಿತ್ರ್ ಸಭೆ ಸವೆಂ ವೆಳೊನ್ ಸರ್‌ಲ್ಲಾ ಸವೇಸ್ತ್ ಭಾವಾಧ್ಯಾಂಚೊ ಉಗ್ಡಾಸ್ ಕಾಡ್ತಾಂವ್. ಹ್ಯಾ ವಗ್ತಾ ನವೆಂಬರ್ 1 ತಾರಿಕೆರ್ ಸೆಮಿತ್ರೆಂತ್ ಮೀಸ್ ಭೆಟಂವ್ಚ್ಯಾಕ್ ಸೆಮಿತ್ರ್ ನಿತಳ್ ಕರುಂಕ್ ಶ್ರಮಾಧಾನ್ ಕೆಲ್ಲಾ ಸರ್ವಾಂಕ್ ಬೊರೆಂ ಮಾಗ್ತಾಂ. ತವಳ್ ತವಳ್ ಹಾಂಗಾಸರ್ ಭೆಟ್ ದೀವ್ನ್ ಸೆಮಿತಿರಿಚಿ ನಿತಳಾಯ್ ಸಾಂಬಾಳುನ್ ದೆವಾದೀನ್ ಜಾಲ್ಲ್ಯಾ ಆಮ್ಚ್ಯಾ ಕುಟ್ಮಾಚ್ಯಾ ಸಾಂದ್ಯಾಂಕ್ ಮಾನ್ ಆನಿ ಗೌರವ್ ಆಮಿ ದಿವ್ತಾಂ.

ವಿ.ಪಿ.ಎಲ್. ಮ್ಹಣ್ಣೆ ವಾಲೆನ್ಸಿಯಾ ಪ್ರಿಮಿಯರ್ ಲೀಗ್ ಕ್ರಿಕೆಟ್ ಮ್ಯಾಚ್ ಆಮ್ಚ್ಯಾ ದಿಯೆಸೆಜಿಂತ್‌ಚ್ಚ್ ಎಕ್ ವಿಭಿನ್ನ ಧರಾನ್ ಟೂರ್ನಮೆಂಟ್ ಆಸಾ ಕರುನ್ ಹಾಂತುಂ ಒಟ್ಟು 10 ಫಿರ್ಗಜಾಂಚ್ಯಾ ಟೀಮಾ ಸವೆಂ ಇತರ್ 26 ಫಿರ್ಗಜೆಚ್ಯಾ ಖೆಳ್ಗಾಡ್ಯಾಂಕ್, ಆಸೆಂ ಒಟ್ಟುಕ್ ಆಮ್ಚ್ಯಾ ದಿಯೆಸೆಜಿಚ್ಯಾ 36 ಫಿರ್ಗಜೆಚ್ಯಾ ಯುವಜಣಾಂಕ್ ಸಾಂಗಾತಾ ಹಾಡುಂಕ್ ಕೆಲ್ಲೆಂ ಸಾಧನ್ ಹೊಗ್ವಿಕೆಕ್ ಫಾವೊ. ಹ್ಯಾ ದಿಶೆನ್ ವಾವ್ರ್ ಕೆಲ್ಲಾ ಯುವಜಣ್ ಹಿತಾ ಸಮಿತಿಕ್ ತಶೆಂಚ್ ತಾಂಕಾಂ ಸಹಕಾರ್ ದಿಲ್ಲಾ ಸರ್ವಾಂಕ್ ಆಭಿನಂದನ್ ಪಾಲ್ತೆತಾಂ.

ನವೆಂಬರ್ ಮಹಿನೊ ಸರ್ವ್ ಸಾಂತಾಂ ಭಕ್ತಾಂಚೊ ಉಗ್ಡಾಸ್ ಕಾಡುನ್ ತಾಂಚಿ ಮಜತ್ ಮಾಗೊನ್ ಆಮಿಂ ಪ್ರಾರಂಭ್ ಕೆಲಾ. ಸಾಂತ್ ಭಕ್ತ್ ಆಮ್ಚೆಬರಿಚ್ಚ್ ಕುಟ್ಮಾಂತ್ ಜಲ್ಮೊನ್, ಲ್ಹಾನ್ ವ್ಹಡ್ ಜಾವ್ನ್ ದೆವಾಕ್ ಆನಿ ಪೆಲ್ಯಾಕ್ ಮಾನ್ವೊಂಚಿ ಜಿಣಿ ಜಿಯೆವ್ನ್ ಆಜ್ ಆಮರ್ ಜಾಲ್ಯಾಂತ್. ದೆವಾ ಸವೆಂ ಆಸೊನ್ ಸರ್ಗಿಂಚೊ ಅನಂದ್ ಭೊಗುನ್ ಆಸಾತ್. ಆಮಿಂ ಸೊಮ್ಯಾಚ್ಯಾ ದಿಷ್ಟಿಕ್ ಮಾನ್ವೊಂಕ್ ಕೇವಲ್ ಕ್ರಿಸ್ತಾಂವ್ ಜಾಲ್ಯಾರ್ ಪಾವಾನಾ, ಬಗಾರ್ ಸಾಂ ಆಲ್ಟೊನ್ಸ್ ಲಿಗೊರಿನ್ ಸಾಂಗ್ಲೆ ಪ್ರಕಾರ್, ಆಮಿ ಅಮ್ಚ್ಯಾ ಕಾಳ್ಜಾಂತ್ ಸಾಂತಿಪಣ್ ಆಪ್ಣಾಂವ್ಚ್ಯಾ ಖಾತಿರ್ ಅತ್ರೇಗೊಂಕ್ ಜಾಯ್; ಕ್ರಿಸ್ತಾಚ್ಯಾ ಮರ್ಣಾ (ಕ್ರಿಸ್ತಾ ಪಾನಾರ್ ಮುಂದರಿಲಾ...)





(ವಾಲೆನ್ಸಿಯಾ ಫಿರ್ಗಜ್ ಪತ್ರ್)

ನವೆಂಬರ್ 2015

ಸಂಪಾದಕೀಯ್ ಮಂಡಳಿ

ವಿಗಾರ್

ಮಾ| ಬಾ| ಜೀಮ್ಸ್ ಡಿ'ಸೋಜ

ಸಹಾಯಕ್ ವಿಗಾರ್

ಮಾ| ಬಾ| ಕ್ಲಿಫರ್ಡ್ ಪಿಂಟೊ

ಸಂಪಾದಕ್

ಶ್ರೀ ಡೋಲ್ಫ ಸಲ್ವಾಡ್

ಸಂಚಾಲಕ್

ಶ್ರೀ ಅರುಣ್‌ರಾಜ್ ರೊಡ್ರಿಗಸ್

ಸಂಪಾದಕೀಯ್ ಮಂಡಳಿ  
ಸಾಂದೆ

ಶ್ರೀ ಜಿನೆವಿವಾ

ಶ್ರೀ ಲೆಸ್ಲಿ ಡಿ'ಸೋಜ

ಶ್ರೀ ಲುವಿ ಪಿಂಟೊ

ಶ್ರೀ ವಿನಯ್ ಲೋಬೊ

ಶ್ರೀ ಫೆಲಿಕ್ಸ್ ತೊರಾಸ್

ಶ್ರೀ ರೈಮಂಡ್ ಡಿಕುನ್ಹಾ

ಶ್ರೀ ಮರ್ವಿನ್ ಡಿಸೋಜಾ

ಶ್ರೀಮತಿ ರೋಜ್‌ವೀರಾ ರೊಡ್ರಿಗಸ್

ಡಾ| ಜೆಸಿಂತಾ ಡಿಸೋಜಾ

ವಿಳಾಸ:

'ಎಕ್ಲೆಚ್' ಇಗರ್ಜೆ ದಪ್ಪರ್,

ವಾಲೆನ್ಸಿಯಾ ಫಿರ್ಗಜ್,

ಮಂಗುರ್ - 2.

☎ : 0824 - 2436913

E-mail:

valenciachurch@gmail.com,

churchvalencia@gmail.com

Website:

www.valenciachurch.org

ಸಂಪಾದಕೀಯ್:

# ತುರಿ ದ್ವಾಜೊ ಮೋಗ್ ಕರ್ತಾಯ್‌ಗಿ...?

ಕಸಲೆಂ ಮಾರ್ಮಿಕ್ ಸವಾಲ್ ಹೆಂ! ಸವಾಲ್ ಮಾರ್ಮಿಕ್ ತರೀ ಹಾಂತುಂ ಕಾಂಯ್ಚ್ ದಿಸಾನಾ ನವಾಲ್! ಹರೈಕ್ಲೊ ಯಾ ಹರೈಕ್ಲೆಂ ತಾಚ್ಯೆ ಜಿಣಿಯೆಂತ್ ಹೆಂ ಸವಾಲ್ ವಿಚಾರ್ತಾ ಯಾ ಆಯ್ಕಾತಾ. ಕಿತ್ಯಾಕ್ ಮೋಗ್ ಆಶೆಲ್ಲಿ ಪೂಣ್ ಮೋಗ್ ಮೆಳಾನಾತ್‌ಲ್ಲಿ ವ್ಯಕ್ತಿ ಹ್ಯಾ ಸಂಸಾರಾಂತ್ ನಾ ಮ್ಹಳ್ಯಾರ್ ಪಾತ್ಯೆಂವ್ಕ್ ಕಷ್ಟ್, ಕಿತ್ಯಾಕ್ ಮ್ಹಳ್ಯಾರ್ ಮೋಗ್ ಜಾವ್ನಾಸಾ ಜಿಣಿಯೆಚಿ ವರ್ತಿ ಸಕತ್. ಆನಿ ಮನ್ಶಾಚ್ಯೆ ಮಾನಸಿಕ್ ಪಿಡೆಕ್ ಸಂಪೂರ್ಣ್ ವಕಾತ್.



ವಯ್ ಬರಯಿಲ್ಲೆಂ ಸವಾಲ್ ಉಚಾರ್ತಾನಾ ಯಾ ವಿಚಾರ್ತಾನಾ ಹರೈಕಾ ವ್ಯಕ್ತಿಚ್ಯಾ ಕಾಳ್ಜಾಚಿ ಉಡಿ ಚಡ್ತಾ. ಜಿವಾಚ್ಯಾ ಶಿರಾಂ ಶಿರಾಂನಿ ಕಿತೆಂಗಿ ಭೊಗ್‌ಲ್ಲಾಬರಿಂ ಘಡ್ತಾ. ಪೂಣ್ ಆಶೆಲ್ಲೊ ಆನಿ ಚಿಂತ್‌ಲ್ಲೊ ಮೋಗ್ ಮೆಳಾನಾತ್‌ಲ್ಲಾ ವೆಳಾರ್ ತಿ ವ್ಯಕ್ತಿ ರಡ್ತಾ. ಆನಿ ಮಾನಸಿಕ್ ಪಿಡೆಕ್ ಸಾಂಪಡ್ತಾ. ತೆದಾಳಾ ದೆಕ್ತೆಲ್ಯಾಂಚೆಂ ಮನ್ ಕಡ್ತಾ. ಪೂಣ್ ವೇಳ್ ಉತರ್ತಾ ಆನಿ ತಿ ವ್ಯಕ್ತಿ ಮೊಗಾವಿಣೆಂ ಅಂತರ್ತಾ.

ಪೂಣ್ ಸಬಾರ್ ಪಾವ್ಲಿಂ ಹ್ಯಾ ಸವಾಲಾಕ್ ಜಾಪ್ "ವ್ಹಯ್" ಮ್ಹಣ್‌ಂಚ್ ಆಸ್ತಾ. ಆನಿ ತಶೆಂ ಜಾಲ್ಲಾನ್ ತೆಂ ಸವಾಲ್ ವಿಚಾರ್ಲೆಲಿ ವ್ಯಕ್ತಿ ಘಡ್ತೆನ್ ಘಸ್ತಾ! ಜೆಜುನ್ ಸಯ್ತ್ ಹೆಂಚ್ ಸವಾಲ್ ಪೆದ್ರುಕ್ ತಾಚ್ಯಾ ಆಪೊಸ್ತಲಾಕ್ ವಿಚಾರ್‌ಲ್ಲಾ ವೆಳಾರ್ ಪೆದ್ರುನ್‌ಯೀ "ವ್ಹಯ್ ಸೊಮ್ಯಾ" ಮ್ಹಣ್ ಜಾಪ್ ದಿಲ್ಲಿ. ಪೂಣ್ ಜೆಜುನ್ ಪರ್ತ್ಯಾನ್ ಆನಿ ಪರ್ತ್ಯಾನ್ ತೆಂಚ್ ಸವಾಲ್ ವಿಚಾರ್ತಾನಾ ತಾಚೆಂ ಮನ್ ದುಖ್‌ಲ್ಲೆಂ. ಪೂಣ್ ಜೆಜು ಕೇವಲ್ ಉತ್ರಾಂಕ್ ನ್ಹಂಯ್ ಕಾರ್ಯಾಕ್ ಚಡ್ ಮಹತ್ವ್ ದಿತಾ ಮ್ಹಣ್ ತಾಕಾ ಉಪ್ರಾಂತ್ ಕಳೆಲ್ಲೆಂ! ಜೆಜುನ್ ದೆಕುನ್‌ಂಚ್ ಆಕ್ರೇಕ್ ತಾಕಾ ಮ್ಹಳೆಂ "ಚರಯ್ ಮ್ಹಜ್ಯಾ ಶೆಳಿಯಾಂಕ್" ಆನಿ ತಾಣೆಂ ಜೆಜುಚ್ಯಾ ಶೆಳಿಯಾಂಕ್ ಜೆಜುನ್ ಮೆಚ್ಚೊಂಚ್ಯಾಬರಿ ಚರೊವ್ನ್, ತಾಂಕಾಂ ಸಾಲ್ವಾರ್ ಕರೊವ್ನ್, ಆಪುಣ್ ಜೆಜುಚೊ ಖರೊಚ್ಚ್ ಮೋಗ್ ಕರ್ತಾಂ ಮ್ಹಣ್ ದಾಕಯ್ಲೆಂ.

ಆಮ್ಚಿಂ ಯುವಜಣಾಂ ಹೆಂಚ್ ಸವಾಲ್ ತಾಂಚ್ಯಾ ಜಿಣಿಯೆಂತ್ ಸದಾಂನಿತ್ ಮ್ಹಳೆಬರಿಂ ವಿಚಾರ್‌ಂಚ್ ಆಸ್ತಾತ್. ತಾಂಕಾಂ "ವ್ಹಯ್" ಮ್ಹಣ್ ಜಾಪ್ ಮೆಳ್ತಾನಾ ತಾಂಚಿಂ ಕಾಳ್ಜಾಂ ಫುಲ್ತಾತ್, ಮನಾಂ ಧಲ್ತಾತ್. ಆನಿ ತಿಂ ವಾರ್ಯಾರ್ ಉಪೈತಾತ್. ಪೂಣ್ ಮೋಗ್ ಉತ್ರಾಂನಿ ಮಾತ್ ಸೀಮಿತ್ ಜಾವ್ನ್ ಕಾರ್ಯಾಂತ್ ದಿಸಾನಾತ್‌ಲ್ಲಾ ವೆಳಾರ್ ದೆದೆಸ್ತಾರ್ ಜಾತಾತ್, ಜೀವ್ ಹೊಗ್ಡಾಂವ್ಕ್ ಪಾವ್ತಾತ್!!

ದೆಕುನ್ ಆಮಿ ಆಮ್ಚೆ ಜಿಣಿಯೆಂತ್ ಆಮ್ಚ್ಯಾ ಭುರ್ಗ್ಯಾಂನಿ, ಭಾವಾ ಭಯ್ಣಿಂನಿ, ಆವಯ್ ಬಾಪಾಯ್ಣಿಂ, ಸ್ತ್ರೀಯೆನ್, ದಾದ್ಲ್ಯಾನ್ ಆನಿ ಆಮ್ಚ್ಯಾ ಪೆಲ್ಯಾನ್ ಹೆಂಚ್ ಸವಾಲ್ ಆಮ್ಚೆಲಾಗಿಂ ಖಿಂಚಾಯ್ ಸಂದರ್ಭಾರ್ ವಿಚಾರ್ಲೆಲ್ಯಾ ವೆಳಾರ್ ವ ತಿಂ ಆಮ್ಚ್ಯಾ ಮೊಗಾಕ್ ಆಶೆತಾತ್ ಮ್ಹಣ್ ಆಮ್ಕಾಂ ಕಳೆಲ್ಲಾ ವೆಳಾರ್ ಆಮಿ ಉತ್ರಾಂನಿ ಧಾ ಪಾವ್ಲಿಂ ತಾಂಕಾಂ ಸಮಾಧಾನ್ ಕರುಂಕ್ "ವ್ಹಯ್" ಮ್ಹಣ್ಣಾ ಬದ್ಲಾಕ್ ಆಮ್ಚ್ಯಾ ಕಾರ್ಯಾಂನಿ ತಾಂಕಾಂ ಆಮ್ಚ್ಯಾ ಮೊಗಾಚೆಂ ಸ್ವರೂಪ್ ದಾಕವ್ಯಾಂ. ಮೋಗ್‌ಚ್ ಜಾವ್ನಾಸ್ಚ್ಯಾ ಆಮ್ಚ್ಯಾ ಸೊಮಿಯಾ ಜೆಜು ಕ್ರಿಸ್ತಾಕ್ ತಾಕಾ ಮೆಚ್ಚೊಂಚ್ಯಾ ಕರ್ತಾಯ್‌ನಿ ಮಹಿಮಾ ದಿವ್ಯಾಂ.

- ಡೋಲ್ಫ ಸಲ್ವಾಡ್



ಜಿವಂತ್ಪಣಾಚ್ಯಾ ಮಿಸೈರಾಂತ್ ಗೂಂಡಾಯೆನ್ ರಿಗೊಂಕ್ ಜಾಯ್. ಸಾಂತ್ ಅಗುಸ್ತಿನ ಮ್ಹಣ್ತಾ “ಹಾ! ಸಾಂತಾಂಕ್ ಪಳೆಂವ್ಚೆಂ, ಸಾಂತಾಂ ಸವೆಂ ಆಸ್ಚೆಂ, ಸಾಂತ್ ಜಾಂವ್ಚೆಂ ತೆಂ ಕಿತ್ಲ್ಯಾ ಸ್ವಾಧಿಕ್ ಸಂತೊಸಾಚೆಂ!”

ನವೆಂಬರ್ 14 ತಾರಿಕೆರ್ ಭುರ್ಗ್ಯಾಂಚೊ ದೀಸ್. ‘ಭುರ್ಗಿಂ ದೆವಾಚಿಂ ದೆಣೆಂ’ ಮ್ಹಳ್ಳೊ ವಿಷಯ್ ಪ್ರಧಾನ್ ಜಾವ್ನ್ ಘೆವ್ನ್ ನವೆಂಬರ್ ಮಹಿನ್ಯಾಚೊ ‘ಎಕ್ಸಪ್ಲೆ’ ಅಂಕೊ ಭಾಯ್ರ್ ಹಾಡ್ಚ್ಯಾ ಹ್ಯಾ ವಗ್ತಾ ಅಮ್ಚ್ಯಾ ಫಿರ್ಗಜೆಚ್ಯಾ ಸರ್ವ್ ಭುರ್ಗ್ಯಾಂಕ್ ಹಾಂವ್ ಭುರ್ಗ್ಯಾಂಚ್ಯಾ ದಿಸಾಚೆ ಶುಭಾಶಯ್ ಪಾತ್ಯೆತಾಂ ಆನಿ ಬೊರೆಂ ಮಾಗ್ತಾಂ. ಫಿರ್ಗಜ್ ಮಟ್ಪಾರ್ ಮಾಂಡುನ್ ಹಾಡ್ಚ್ಯಾ ಭುರ್ಗ್ಯಾಂಚ್ಯಾ ದಿಸಾಂಚ್ಯಾ ಕಾರ್ಯಕ್ರಮಾಂತ್ ಸರ್ವ್ ಭುರ್ಗ್ಯಾಂನಿ ಭಾಗ್ ಘೆಂವ್ಚ್ಯಾಕ್ ಉಲೊ ದಿತಾಂ.

ಫಿರ್ಗಜೆಚೆಂ ಕೊಯರ್ ಫಿರ್ಗಜೆಂತ್ ಜಾಂವ್ಚ್ಯಾ ಆತ್ಮಿಕ್ ಕಾರ್ಯಕ್ರಮಾಂಕ್ ಆಧಾರ್. ಮಿಸಾಚ್ಯಾ ಬಲಿದಾನಾ ವೆಳಾರ್ ಗಿತಾಂ ಗಾವ್ನ್, ಆನಿ ಹೆರ್ ಧಾರ್ಮಿಕ್ ಕಾರ್ಯಕ್ರಮಾಂ ವೆಳಾರ್ ತಾಣಿಂ ದಿಂವ್ಚ್ಯಾ ಸೆವೆಕ್ ಆಭಿನಂದನ್ ಪಾತ್ಯೆತಾಂ. ನವೆಂಬರ್ 21 ತಾರಿಕೆರ್ ಕೊಯರಿಸ್ತಾಂಚಿ ಪಾತ್ರೊನ್ ಸಾಂತ್ ಸಿಸಿಲಿಯಾಚೆಂ ಫೆಸ್ತ್ ಆಚರಣ್ ಕರ್ಚ್ಯಾ ವಗ್ತಾ ತಿನೀ ಕೊಯರಾಚ್ಯಾ, ಕೊಂಕ್ಣಿ ವ್ಹಡಾಂಚೆಂ ಆನಿ ಲ್ಹಾನಾಂಚೆಂ ತಶೆಂಚ್ ಇಂಗ್ಲಿಷ್ ಕೊಯರಾಂಚ್ಯಾ ಸಾಂದ್ಯಾಂಕ್ ಫೆಸ್ತಾಚೆ ಶುಭಾಶಯ್ ಪಾತ್ಯೆತಾಂ ಆನಿ ತಾಂಚೆರ್ ಪಾತ್ರೊನಾಚಿಂ ಆಶೀರ್ವಾದಾಂ ಮಾಗ್ತಾಂ.

ಫುಡ್ಲೆಂ ವರಸ್ ಪಾಪ್ ಸಾಯ್ಬಾನ್ ‘ಕಾಕುಳ್ತೆಚಿಂ ವರಸ್’ ಮ್ಹಣ್ ಪರ್ಗಟ್ಲಾಂ. ದಸೆಂಬರ್ 8 ತಾರಿಕೆರ್ ಮರಿಯೆಚ್ಯಾ ನಿಷ್ಕಳಂಕ್ ಗರ್ಭಿಂ ಸಂಭವಾಚ್ಯಾ ಫೆಸ್ತಾ ದಿಸಾ ರೊಮಾಂತ್ ಹೆಂ ವರಸ್ ಪಾಪ್ ಸಾಯ್ಬಾ ಉದ್ಭಾಟನ್ ಕರ್ತಲೊ. ಆಮ್ಚ್ಯಾ ದಿಯೆಸೆಜಿಂತ್ ಜನವರಿ 3 ತಾರಿಕೆರ್ ದಿಯೆಸೆಜಿಚ್ಯಾ ಎವ್ಕರಿಸ್ತಿಕ್ ಪುರ್ಶಾಂವಾ ವೆಳಾರ್ ಆಮ್ಚೊ ಗೊವ್ಳಿ ಬಾಪ್ ಉದ್ಭಾಟನ್ ಕರ್ತಲೊ. ಪಾಪ್ ಸಾಯ್ಬಾನ್ ಕಾಕುಳ್ತೆಚ್ಯಾ ವರ್ಸಾ ಖಾತಿರ್ ಪಾಠಯಿಲ್ಲ್ಯಾ ‘ಕಾಕುಳ್ತೆಚಿಂ ಮುಖಮಳ್’ ಮ್ಹಳ್ಳ್ಯಾ ಪತ್ರಾಂತ್ “ಜಸೊ ಸರ್ಗಿಂಚೊ ಬಾಪ್ ದಯಾಳ್ ತಶೆಂ ಆಮಿಯೀ ದಯಾಳ್ ಜಾಂವ್ಕ್ ಜಾಯ್” ಮ್ಹಣ್ ಉಲೊ ದಿಲಾ. ಕುಮ್ತಾರಾಚ್ಯಾ ಸಾಕ್ರಾಮೆಂತಾ ಥೆಂ ಆಮಿಂ ಚಡಿತ್ ಗಮನ್ ದೀವ್ನ್ ಆಮ್ಚೆ ಥೆಂ ಆಸ್ಚೊ ರಾಗ್, ಮೊಸೊರ್, ಹಗಿಂ, ಹರಾಮಿಪಣ್ ಪಯ್ಸ್ ಕರುಂಕ್ ಜಾಯ್. ಆಪುಣ್ ಆಪ್ಣಾಕ್ ದೇವ್ ಸಮೆಸ್ತಾಂಕ್ ಮ್ಹಳ್ಳೆಂ ಚಿಂತಾಪ್ ಸಗ್ಳ್ಯಾ ಸಂಸಾರಾರ್ ವಿಸ್ತಾರೊನ್ ಅಸಾ. ಹೆಂ ಚಿಂತಾಪ್ ಪಯ್ಸ್ ಕರುನ್ ಸಮಾಜೆಚ್ಯಾ ಹರೈಕಾ ವರ್ಗಾಚ್ಯಾ ಪ್ರತ್ಯೇಕ್ ಜಾವ್ನ್ ದುಬ್ಳ್ಯಾ ದಾಕ್ಟಾಂಕ್ ಆನಿ ಶೋಷಣೆಕ್ ವಳಗ್ ಜಾಲ್ಲ್ಯಾಂಕ್ ಆಧಾರ್ ದೀಂವ್ಕ್ ಜಾಯ್. ಪಾಪ್ ಸಾಯ್ಬಾಚೊ ಹೊ ಉಲೊ ಆಮಿಂ ಸ್ವೀಕಾರ್ ಕರುನ್ ಆಮ್ಚ್ಯಾ ಫಿರ್ಗಜ್ ಕುಟ್ಮಾಂತ್ ಸೊಮ್ಯಾಚಿ ಕಾಕುಳ್ತೆ ಎಕಾಮೆಕಾ ವಾಂಟುಂಕ್ ದೇವ್ ಆಮ್ಕಾಂ ಪಾವೊ ಕರುಂದಿ ಮ್ಹಣ್ ಹಾಂವ್ ಮಾಗ್ತಾಂ.

ಬಾಪ್! ಜೇಮ್ಸ್ ಡಿ'ಸೋಜ ವಿಗಾರ್

### ಪವಿತ್ರ ವಾಚಾಪ್ ಸ್ಪರ್ಧೊ - 2015

2015, ನವೆಂಬರ್ 29ವೆರ್ ಆಯ್ತಾರಾ ಸಾಂಜೆರ್ 5.30 ವೊರಾರ್ ಫಿರ್ಗಜೆಚ್ಯಾ ಫೆರೆರ್ ಹೊಲಾಂತ್ ಚಲವ್ನ್ ವರ್ತಾತ್ ಸಿ.ಎಲ್.ಸಿ.ಚೆ ಸಾಂದೆ.

ಹ್ಯಾ ಸ್ಪರ್ಧ್ಯಾಂತ್ 6 ವಿಭಾಗ್ ಆಸ್ತೆಲೆ. ಹರೈಕಾ ವಿಭಾಗಾಂತ್ 3 ಬಹುಮಾನಾಂ ಆಸ್ತೆಲಿಂ.

ಪಯ್ಲೆಂ - ರು. 500/-

ದುಸ್ರೆಂ - ರು. 300/-

ತಿಸ್ರೆಂ - ರು. 200/-

ಪಯ್ಲೊ ವಿಭಾಗ್ : 5ವಿ ಕ್ಲಾಸ್ ಥಾವ್ನ್ 7ವಿ ಪರ್ಯಾಂತ್. ವಾಚಾಪ್ : ಮಾರ್ಕ್ 3:1-6

ದುಸ್ರೊ ವಿಭಾಗ್ : 8ವಿ ಕ್ಲಾಸ್ ಥಾವ್ನ್ 10ವಿ ಪರ್ಯಾಂತ್ ವಾಚಾಪ್ : ಮಾತೆವ್ 26: 69-75

ತಿಸ್ರೊ ವಿಭಾಗ್ : 16 ವರ್ನಾಂ ಥಾವ್ನ್ 25 ವರ್ನಾಂ ಪರ್ಯಾಂತ್ ವಾಚಾಪ್ : ಲೂಕ್ 17: 11-18

ಚೊವ್ವೊ ವಿಭಾಗ್ : 25 ವರ್ನಾಂ ಥಾವ್ನ್ 40 ವರ್ನಾಂ ಪರ್ಯಾಂತ್ ವಾಚಾಪ್ : ಜುವಾಂವ್ 11:17-27

ಪಾಂಚ್ವೊ ವಿಭಾಗ್ : 40 ವರ್ನಾಂ ಥಾವ್ನ್ 60 ವರ್ನಾಂ ಪರ್ಯಾಂತ್ ವಾಚಾಪ್ : ಧರ್ಮ್ ದುತಾಂಚಿಂ ಕೃತ್ಯಾಂ: 6:1-7

ಸವೊ ವಿಭಾಗ್ : 60 ವರ್ನಾಂ ವಯ್ಲಾಂಕ್ ವಾಚಾಪ್ : ರೊಮಾಗಾರಾಂಕ್ ಪತ್ರ್ 15:1-6

- ನಿಯಮಾಂ:
1. ನಾಂವಾಂ ಫಿರ್ಗಜ್ ದಫ್ತಾರ್ ಪಾವಿತ್ ಕರುಂಕ್ ನಿಮಾಣಿ ತಾರಿಕ್: ನವೆಂಬರ್ 21, 2015
  2. ಪ್ರವೇಶ್ ಪತ್ರಾರ್ ನಾಂವ್, ಜಲ್ಮಾಚಿ ತಾರಿಕ್, ಶಿಕ್ಷಿ ಕ್ಲಾಸ್ (ವಿದ್ಯಾರ್ಥಿಂಕ್ ಮಾತ್) ವಾಡೊ ಆನಿ ಟೆಲಿಫೊನ್ ನಂಬರ್ ಜರೂರ್ ಬರಯ್ತಾಯ್.
  3. ಸ್ಪರ್ಧ್ಯಾ ವೆಳಾರ್ ಧ್ವನಿವರ್ಧಕಾಚಿ ವ್ಯವಸ್ಥಾ ಆಸ್ಚಿನಾ.
  4. ತಾಳೊ, ಉತ್ರಾಂ ಆನಿ ಉಚ್ಫಾರ್ - ವರೊವ್ಣೆಂತ್ ಪ್ರಮುಖ್ ಪಾತ್ರ್ ಘೆತಾತ್.
  5. ಹರೈಕಾ ಸ್ಪರ್ಧಿಕಾನ್ ಏಕ್ ನವ್ಯಾ ಸೊಲ್ಲ್ಯಾಚಿ ಪ್ರತಿ ಹಾಡಿಜಾಯ್.

### ನವೆಂಬರ್ ಮಹಿನ್ಯಾಚಿಂ ಕಾರ್ಯಕ್ರಮಾಂ

- 1-11-15 ಆಯ್ತಾರ್ - ಅಂತರ್ರೆಲ್ಯಾಂಚೊ ಉಗ್ಡಾಸ್, ಸಿಮೆಸ್ತೆಂತ್ ಮೀಸ್
- 2-11-15 ಸೊಮಾರ್ - ಅಂತರ್ರೆಲ್ಯಾ ಯಾಜಕಾಂಚೊ ಉಗ್ಡಾಸ್, ಯಾಜಕಾಂಚ್ಯಾ ಸಿಮೆಸ್ತೆಚಿ ಭೆಟ್
- 12-11-15 ಬುದ್ಧಾರ್ - ಭುರ್ಗ್ಯಾಂಚೊ ದೀಸ್ ಆಚರಣ್ - ಸಾಂಜೆರ್ 4 ಥಾವ್ನ್ 8 ವೊರಾಂ ಪರ್ಯಾಂತ್
- 21-11-15 ಸನ್ವಾರ್ - ಸಾಂ. ಸಿಸಿಲಿಯಾಚಿಂ ಫೆಸ್ತ್ - ತಿನೀ ಗಾಯನ್ ಮಂಡಳಿಂಚಿಂ ಸಹಮಿಲನ್

# ಸರ್‌ಲ್ಲ್ಯಾ ಭಾವಾಡ್ಲ್ಯಾಂಚೊ ಆಮಿ ಕಿತ್ಯಾಕ್ ಮಾಗಾಜಯ್...?

ಹ್ಯಾ ಆಧುನಿಕ್ ಸಂಸಾರಾಂತ್ ಪರ್ಗವಾಂತ್ ವಸ್ತಿ ಕರ್ನ್ ಆಸ್ಚ್ಯಾ ಆಮ್ಚ್ಯಾ ಮೊಗಾಚ್ಯಾ ವ್ಯಕ್ತಿ ಲಾಗಿಂ ಸಂಬಂಧ್ ದವರುಂಕ್ ಆಧುನಿಕ್ ಸಂಪರ್ಕ್ ಸಾಧನಾಂ ಆಸಾತ್. ದಾಕ್ಲ್ಯಾಕ್: Mobile, Internet, Facebook, Skype, Imo, Whatsapp, Hike ಇತ್ಯಾದಿ. ಪೂಣ್ ದೆವಾದಿನ್ ಜಾಲ್ಲ್ಯಾ ಆಮ್ಚ್ಯಾ ಮೊಗಾಚ್ಯಾ ವ್ಯಕ್ತಿ ಲಾಗಿಂ ಸಂಪರ್ಕ್ ದವರುಂಕ್ ಆಸ್ಚಿ ಏಕ್‌ಚ್ ವಾಟ್, ತಿ ಜಾವ್ನಾಸಾ ಮಾಗ್ಲೆಂ.



ಹ್ಯಾ ಖಾತಿರ್ ಪವಿತ್ರ್ ಸಭಾ ಹರೈಕಾ ವರಾ ನವೆಂಬರ್ 2 ವೆರ್ ಸರ್‌ಲ್ಲ್ಯಾ ಸಮೆಸ್ತ್ ಭಾವಾಡ್ಲ್ಯಾಂಚ್ಯಾ ಅತ್ಯಾಂಖಾತಿರ್ ವಿಶೇಷ್ ರಿತಿನ್ ಮಾಗೊಂಕ್ ಆಮ್ಕಾಂ ಉಲೊ ದಿತಾ.

ಸರ್‌ಲ್ಲ್ಯಾ ಭಾವಾಡ್ಲ್ಯಾಂ ಖಾತಿರ್ ಆಮಿ ಕಿತ್ಯಾಕ್ ಮಾಗಾಜಯ್ ಮ್ಹಳ್ಳೆಂ ಸವಾಲ್ ತುಮ್ಕಾಂ ಧೊಸುಂಕ್ ಪುರೊ. ಹೆಂ ಸಮ್ಜಾಯ್ ತರ್ 'ಭಕ್ತಾಂಚೊ ಎಕ್ತಾರ್' ಹೆಂ ಭಾವಾಡ್ಲ್ಯಾಂ ಸತ್ ನಿಯಾಳ್ ಕರಿಜಯ್.

## ಭಕ್ತಾಂಚೊ ಎಕ್ತಾರ್:

ಪವಿತ್ರ್ ಸಭೆಂತ್ ಭಾವಾಡ್ಲಿ ಲೊಕಾಂ ಮಧೆಂ ತೀನ್ ಪಂಗಡ್ ಕರ್ಚೆತ್

### 1. ಜಯ್ತೆವಂತ್ ಪವಿತ್ರ್ ಸಭಾ (ಸಾಂತ್ ಭಕ್ತ್):


ಹ್ಯಾ ಸಂಸಾರಾಂತ್ಲಿ ಜಿಣಿ ಯಶಸ್ವಿ ರಿತಿನ್ ಜಿಯೆವ್ನ್ ತಾಂಚ್ಯಾ ಬರ್ಯಾ ಜಿಣ್ಯೆಚೆಂ ಇನಾಮ್ ಜೊಡ್ಲಲಿಂ. ಸರ್ವ್ ಸಾಂತ್ ಭಕ್ತ್ ಆಮ್ಚೆಭರಿಚ್ ಹ್ಯಾ ಸಂಸಾರಾಂತ್ ಜಲ್ಮಾಲ್ಲಿಂ. ಆಮ್ಚೆಭರಿಚ್ ಸಂಸಾರಾಂತ್ ಕಷ್ಟ್ ಆನಿ ದು:ಖ್ ಸೊಸುಲ್ಲಿಂ. ಪೂಣ್ ಹ್ಯಾ ಸರ್ವ್ ಘಡಿತಾಂನಿ ಅಸಾಮಾನ್ಯ್ ಧಯ್, ಭಾವಾಡ್ತ್, ಸೊಸ್ಣಿಕಾಯ್ ಆನಿ ಭರ್ವಸೊ ತಾಂಚೆ ಥಂಯ್ ಆಸ್‌ಲೊ.

### 2. ಕಷ್ಟಾಂಚಿ ಪವಿತ್ರ್ ಸಭಾ (ಪುಲ್ಕತ್ತಿಂತ್ಲೆ ಆತ್ಮೆ):

ಹ್ಯಾ ಸಂಸಾರಿಂ ಜಿವಿತ್ ಸಂಪವ್ನ್ ಸರ್ಗಾರಾಜಾಕ್ ಪಾವೊಂಕ್ ನಾತ್ಲೆ ಭಾವಾಡ್ಲಿ. ಹ್ಯಾ ಸಂಸಾರಿಂ ದೆವಾಚ್ಯಾ ಖುಶೆಕ್ ಖಾಲ್ತೆಮಾನ್ ಘಾಲಿನಾಸ್ತಾನಾ ಆಪ್ಣಾಚಿಚ್ ಖುಶಿ ಕರುನ್ ಹಂಕಾರಾನ್ ಆನಿ ಸ್ವಾರ್ಥನ್ ಜಿಯೆವ್ನ್ ಸರ್ಗಿಂಚೆಂ ಇನಾಮ್ ಹೊಗ್ಡಾಯ್ಲೆ ಅತ್ಮೆ.

### 3. ಪಯ್ಲಾರಿ ಪವಿತ್ರ್ ಸಭಾ

ಹ್ಯಾ ಸಂಸಾರಿಂ ಜಿಯೆವ್ನ್ ಆಸ್ಚ್ಯಾ ಲೊಕಾಚ್ಯಾ ಜಮ್ಯಾಕ್ ಪಯ್ಲಾರಿ ಪವಿತ್ರ್ ಸಭಾ ಮ್ಹಣ್ ಆಪಯ್ತಾತ್. ಆಮ್ಕಾಂ ಬರಿ ಜಿಣಿ ಜಿಯೆವ್ನ್ ವಾಯ್ ಸಾಂಡುನ್ ಸರ್ಗಿಂಚೆಂ ಇನಾಮ್ ಜೊಡುಂಕ್ ವರ್ತೊ ಆವ್ಕಾಸ್ ಆಸಾ.



ಹ್ಯಾ ತೀನ್ ಪಂಗಡಾಂ ಮಧ್ಲ್ಯಾ ಸಂಬಂಧಾಕ್ ಭಕ್ತಾಂಚೊ ಎಕ್ತಾರ್ ಮ್ಹಣ್ತಾತ್. ಹಾಂಚಿ ಮದ್ಲೊ ಸಂಬಂಧ್ ಹ್ಯೆ ಪರಿಂ ವಿವರಿಯೆತ್

\* ಸಾಂತ್ ಭಕ್ತ್ ಆಮ್ಕಾಂ ಸಕ್ಡಾಂಕ್ ದೇಖ್ ಜಾವ್ನಾಸಾತ್ ಆನಿ ತೆ ಆಮ್ಚೆ ಖಾತಿರ್ ದೆವಾ ಲಾಗಿಂ ವಿನಂತಿ ಕರ್ತಾತ್.

\* ಪುಲ್ಕತ್ತಿಂತ್ಲಾ ಅತ್ಮಾಂಕ್ ಸರ್ಗಿಂಚೆಂ ಇನಾಮ್ ಲಾಭೊಂಕ್ ಆಮ್ಚ್ಯಾ ಮಾಗ್ಣ್ಯಾಚಿ ಗರ್ಜ್ ಆಸಾ.

\* ಪಯ್ಲಾರಿ ಪವಿತ್ರ್ ಜಾವ್ನಾಸ್ಚ್ಯಾ ಆಮ್ಕಾಂ ಸಾಂತಾ ಭಕ್ತಾಂಚಿ ಮಜತ್ ಗರ್ಜ್ ಆಸಾ.


ಮರಣ್ ಪಾವ್‌ಲ್ಲ್ಯಾ ಭಾವಾಡ್ಲ್ಯಾಂಕ್ ಆಮ್ಚ್ಯಾ ಮಾಗ್ಣ್ಯಾಚಿ ಗರ್ಜ್ ಆಸಾ ಮ್ಹಣ್ ಪವಿತ್ರ್ ಪುಸ್ತಕ್ ಆಮ್ಕಾಂ ಸಾಂಗ್ತಾ. ಮಕ್ಕಾಬೆವಾಚೆಂ ದುಸ್ರೆಂ ಪುಸ್ತಕ್ ಅಧ್ಯಾಯ್ 12 ವಾಕ್ಯ್ 38 ಥಾವ್ನ್ 46 ಪರ್ಯಾಂತ್ ಆಮ್ಕಾಂ ವಾಚುಂಕ್ ಮೆಳ್ತಾ "ವೀರ್‌ಜುದಾಸ್ ಆನಿ ಸಾಂಗಾತಿ ರುುಜಾಂತ್ ಮೆಲ್ಲ್ಯಾಂಚ್ಯೊ ಕುಡಿ ಎಕ್ಪಾಯ್ ಕರುಂಕ್ ಆನಿ ತ್ಯೊ ನಿಕೆಪುಂಕ್ ಗೆಲೆ. ತಾಣಿಂ ಪ್ರಾರ್ಥಾನಾ ವಿಧಿ ಚಲಯ್ಲಿ ಆನಿ ಕೆಲ್ಲೊ ಅಪ್ರಾರ್ಥ್ ಪುಸುನ್ ಕಾಡುಂಕ್ ವಿನಂತಿ ಕೆಲಿ. ಸರ್ವ್ ಸೈನಿಕಾಂಕ್ ಪಾತ್ಕಾಥಾವ್ನ್ ಪಯ್ಸ್ ರಾವೊಂಕ್ ತಾಣಿಂ ತಾಕಿದ್ ದಿಲಿ. ಕಿತ್ಯಾಕ್ ಮ್ಹಳ್ಳಾರ್ ಮನ್ಯಾಚ್ಯಾ ಪಾತ್ಕಾವರ್ವಿಂ ಘಡ್ಲಲೆಂ ತೆಂ ತಾಣಿಂ ತಾಂಚ್ಯಾಚ್ ದೊಳ್ಯಾನಿಂ ಪಳಯ್ಲೆಂ. ತಾಣಿಂ ಸರ್ವ್ ಸೈನಿಕಾಂಚೊ ದುಡು ಎಕ್ಪಾಯ್ ಕೆಲೊ. ಸುಮಾರ್ 2000 ರುಪ್ಯಾಂಚಿ ದ್ರಾಕ್ಟಾ ಪಾತ್ಕಾಚ್ಯಾ ಪಾರಿಕ್ವಣಾ ಖಾತಿರ್ ಬಲಿದಾನಾಂ ಬೆಟಂವ್ಕ್ ಜೆರುಜಲೆಮಾಕ್ ದಾಡುನ್ ದಿಲಿ."

ಹ್ಯಾ ಸಂಸಾರಿ ಜಿವಿತಾಚೊ ಶೆವಟ್ ಜಾವ್ನಾಸ್ಚೆಂ ಸಾಸ್ಣಿಕ್ ಜಿವಿತ್ ಜೊಡುಂಕ್ ಸಾಂತಾ ಭಕ್ತಾಂಚಿ ದೇಖ್ ಘೆವ್ನ್ ಆಮ್ಚೆ ಖಾತಿರ್ ದೆವಾಲಾಗಿಂ ವಿನಂತಿ ಕರುಂಕ್ ತಾಂಚಿ ಮಜತ್ ಮಾಗ್ಣ್ಯಾಂ. ದೆವಾಧಿನ್ ಜಾಲ್ಲ್ಯಾ ಆಮ್ಚ್ಯಾ ಭಾವಾ-ಭಯ್ಣಿಂ ಪಾಸತ್ ಸದಾಂಚ್ ಮಾಗ್ಣ್ಯಾಂ.

ಮಾ| ಬಾ| ಕ್ಲಿಫರ್ಡ್ ಪಿಂಟೊ  
ಸಹಾಯಕ್ ವಿಗಾರ್

**ಫಿರ್ಗಜೆಂತಿಂ ಘಡಿತಾಂ**

**ICYM ಸಂಘಟನೆ ಸ್ಥಾಪನೆ**



ಸಪ್ಟೆಂಬರ್ 27ವೆರ್ ಆಯ್ತಾರಾ ವಾಲೆನ್ನಿಯಾ ಫಿರ್ಗಜೆಂತ್ ICYM ಘಟಕಾಚೆಂ ಉಗ್ತಾವಣ್ ಕಾರ್ಯೆಂ. ಸಾಂಜೆರ್ 4.00 ವೊರಾರ್ ಮಾ ರೊನಾಲ್ಡ್ ಡಿಸೋಜಾ, ಮಂಗ್ಳುರ್ ದಿಯೆಸೆಜಿಚೊ ICYMಚೊ ದಿರೆಕ್ಟರ್, ಹಾಣಿಂ ಪ್ರಧಾನ್ ಯಾಜಕ್ ಜಾವ್ನ್ ಮಿಸಾಚೆಂ ಬಲಿದಾನ್ ಭೆಟವ್ನ್ ಅರ್ಥಾಭರಿತ್ ಪ್ರಸಂಗ್ ದಿಲೊ. ವಿಗಾರ್ ಬಾ| ಜೇಮ್ಸ್ ಸೊಜ್ ಆನಿ ಸಹಾಯಕ್ ವಿಗಾರ್ ಕ್ಲೆಫರ್ಡ್ ಪಿಂಟೊ ಹಾಣಿಂ ಸಹ ಭೆಟವ್ಣಿ ಕೆಲಿ. ಮಿಸಾ



ಉಪ್ರಾಂತ್ Conference ಸಾಲಾಂತ್ ಸಹಮಿಲನ್ ಆಸ್ಲೆಂ.

ಮಾ ರೊನಾಲ್ಡ್ ಡಿಸೋಜಾ, ವಿಗಾರ್ ಮಾ| ಜೇಮ್ಸ್ ಸೊಜ್, ಸಹಾಯಕ್ ವಿಗಾರ್ ಮಾ| ಕ್ಲೆಫರ್ಡ್ ಪಿಂಟೊ, ಫಿರ್ಗಜ್ ಗೊವ್ಳಿಕ್ ಪರಿಶದೆಚೊ ಉಪಾಧ್ಯಕ್ಷ್ ಅರುಣ್ ರಾಜ್ ರೊಡ್ರಿಗಸ್, ಕಾರ್ಯದರ್ಶಿ ಲೆಸ್ಲಿ ಸೊಜ್, ಯುವ ಸಮಿತಿಚೊ ಸಂಚಾಲಕ್ ಅನಿಲ್ ಲೋಬೊ, ತಶೆಂಚ್ ಮಂಗ್ಳುರ್ ದಿಯೆಸೆಜಿಚೊ ICYMಚೊ ಅಧ್ಯಕ್ಷ್ ಆಲ್ವಿನ್ ಸೊಜ್ ಆನಿ ಮಾಜಿ ಅಧ್ಯಕ್ಷ್ ನೆಲ್ಸನ್ ಮೊನಿಸ್, ವಾಲೆನ್ನಿಯಾ ICYM ಘಟಕಾಚೊ ಅಧ್ಯಕ್ಷ್ ನೆಲ್ಸನ್ ಮೊಂತೇರೊ ಆನಿ ಕಾರ್ಯದರ್ಶಿ ಆಶ್ವನ್ ಪಿಂಟೊ ವೆದಿಚೆರ್ ಹಾಜರ್ ಆಸ್ಲೆ.



ನೆಲ್ಸನ್ ಮೊಂತೇರೊನ್ ಸಕ್ಡಾಂಕ್ ಬರೊ ಯೆವ್ಕಾರ್ ಮಾಗ್ಲೊ. ಮಾ ರೊನಾಲ್ಡ್ ಸೊಜ್, ಶ್ರೀ ಆಲ್ವಿನ್ ಸೊಜ್ ಹಾಣಿಂ ಮುಖೆಲ್ ಸಯ್ರೆ ಜಾವ್ನ್ ಆಪ್ಲೊ ಸಂದೇಶ್ ದಿಲೊ.

ನೆಲ್ಸನ್ ಮೊನಿಸ್ ಹಾಣಿಂ ICYM ಹುದ್ದೆದಾರಾಂಚಿ ಆನಿ ಸಾಂದ್ಯಾಂಚಿ ಜವಾಬ್ದಾರಿ ಹ್ಯಾ ವಿಶ್ಯಾಂತ್ ಶಿಕೊವ್ಣಾ ದಿಲಿ.

ಶ್ರೀ ಅನಿಲ್ ಲೋಬೊ, ಶ್ರೀ ಅರುಣ್ ರಾಜ್, ಸಹಾಯಕ್ ವಿಗಾರ್ ಹಾಣಿಂ ತಾಂಚಿಂ ಭೊಗ್ಲಾಂ ಉಚಾರ್ಲಿಂ. ಕಾರ್ಯಾಚಿ ಅಧ್ಯಕ್ಷ್ ವಿಗಾರ್ ಮಾ| ಜೇಮ್ಸ್ ಸೊಜಾನ್ ತಾಂಚೊ ಸಂದೇಶ್ ದಿಲೊ. ಸ್ವೀನಿ ಸೊಜಾನ್ ಖೆಳ್ ಚಲವ್ನ್ ವೆಲೆ ಆನಿ ವಿಜೇತಾಂಕ್ ವಿಗಾರ್ ಬಾಪಾಂನಿ ಇನಾಮಾಂ ವಾಂಟ್ಲಿಂ. ICYMಚ್ಯಾ ಸಾಂದ್ಯಾಂನಿ ಸಾಂಸ್ಕೃತಿಕ ಕಾರ್ಯೆಂ ಸಾದರ್ ಕರ್ನ್ ಜಮ್ಲೆಲ್ಯಾ ಸರ್ವಾಂಕ್ ಮನೋರಂಜನ್ ದಿಲೆಂ. ಆಶ್ವನ್ ಪಿಂಟೊನ್ ಜಮ್ಲೆಲ್ಯಾ ಸರ್ವಾಂಚೊ ಉಪ್ಕಾರ್ ಆಟಯ್ಲೊ. ವೆನ್ನಿಲ್ಲಾನ್ ಕಾರ್ಯೆಂ ಚಲವ್ನ್ ವೆಲೆಂ. ನಿಮಾಣೆಂ ಜೆವ್ಣಾ ಸವೆಂ ಕಾರ್ಯೆಂ ಸಂಘೆಂ.

**ಯಾತ್ರಿಕ್ ಪಯ್ಣೆ**

ಅಕ್ಟೋಬರ್ 1 ಥಾವ್ನ್ 5 ಪರ್ಯಾಂತ್ ಫಿರ್ಗಜೆಗಾರಾಂಕ್ ಯಾತ್ರಿಕ್ ಪಯ್ಣೆ ವೆಲಂಕಣಿ, ಮೈಸೂರ್ ಆನಿ ದೋರ್ಟ್ ಹಳ್ಳಿ ಆಸಾ ಕೆಲ್ಲೆಂ. ಹ್ಯಾ ಯಾತ್ರಿಕ್ ಪಯ್ಣಾಂತ್ 35 ಜಣಾಂ ಫಿರ್ಗಜೆಗಾರಾಂನಿ ಭಾಗ್ ಘೆತ್ಲೊ. ಸುಕ್ರಾರಾ ಸಕಾಳಿಂ ದೋರ್ಟ್ಹಳ್ಳಿ ಸಾಂತ್





ಆಂತೊನಿಚ್ಯಾ ಪೂನ್‌ಶೆತಾಕ್ ಭೆಟ್ ದಿಲಿ. ಥಂಯ್ಸರ್ ಮಿಸಾಚೆಂ ಬಲಿದಾನ್ ಭೆಟಯ್ಲೆಂ. ಉಪ್ರಾಂತ್ ಮೈಸೂರಾಂತ್ ಆಸ್‌ಲ್ಲ್ಯಾ ವಿವಿಧ್ ಪ್ರೇಕ್ಷಣೀಯ್ ಜಾಗ್ಯಾಂಕ್ ಭೆಟ್ ದಿಲಿ. ಸನ್ವರಾ ದನ್ವರಾಂ ವೆಲಂಕಣಿ ಪೂನ್‌ಶೆತಾಕ್ ಪಾವ್ಲ್ಯಾಂವ್. ಥಂಯ್ಸರ್ ವಿವಿಧ್ ಭಕ್ತಿಕ್ ಕಾರ್ಯಾಂನಿ ಭಾಗ್ ಘೆವ್ನ್ ಆಯ್ತಾರಾ ಸಕಾಳಿಂ ಮಿಸಾಚೆಂ ಬಲಿದಾನ್ ಭೆಟವ್ನ್ ಆಮ್ಚೆಂ ಪಯ್ಲೆ ಆರಂಭ್ ಕೆಲೆಂ. ಸೊಮಾರಾ ಸಕಾಳಿಂ ಶಾಭಿತಾಯೆನ್ ವಾಲೆನ್ನಿಯಾ ಪಾವ್ಲ್ಯಾಂವ್.

### ಕ್ರಿಜ್ (ಥಿರಾವ್ಣೆಚೊ ಸಾಕ್ರಾಮೆಂತ್)

ಅಕ್ಟೋಬರ್ 17ವೆರ್ ಸಾಂಜೆರ್ 5:15 ವೊರಾರ್ ಮಂಗ್ಳುರ್ ದಿಯೆಸೆಜೆಚಿ ಗೊವ್ಳಿಬಾಪ್ ಅ ಮಾ ದೊ ಲುವಿಸ್ ಪಾವ್ಲ್ ಸೊಜ್ ವಾಲೆನ್ನಿಯಾ ಫಿರ್ಗಜೆಕ್ ಯೆವ್ನ್ ಪಾವ್ಲೆ. ಇಗರ್ಜೆಚ್ಯಾ ಪೊರ್ಟಿಕೊಂತ್ ವಿಗಾರ್ ಬಾಪಾಂನಿ ಫುಲಾಂಚೊ ತುರೊ ದೀವ್ನ್ ತಾಂಕಾಂ ಸ್ವಾಗತ್ ಕೆಲೊ. ಥೊಡೊ ವೇಳ್ ಭುರ್ಗ್ಯಾಂಕ್ ಕ್ರಿಜ್ಕಾ ವಿಶಿಂ ಸಮ್ಜಣಿ ದೀವ್ನ್ ಮಿಸಾಚೆಂ ಬಲಿದಾನ್ ತಾಣಿಂ ಭೆಟಯ್ಲೆಂ. ವಿಗಾರ್ ಮಾ ಜೇಮ್ಸ್ ಸೊಜ್, ಸಹಾಯಕ್ ವಿಗಾರ್ ಮಾ ಕ್ಲಿಫರ್ಡ್ ಪಿಂಟೊ ಆನಿ ಬಾಪ್ ವಿಲಿಯಂ ಬಾರೊಕ್ಸ್ ಹಾಣಿಂ ಸಹ-ಭೆಟವ್ಣಿ ಕೆಲಿ. ಗೊವ್ಳಿ ಬಾಪಾಂನಿ 49 ಭುರ್ಗ್ಯಾಂಕ್ ಥಿರಾವ್ಣೆಚೊ ಸಾಕ್ರಾಮೆಂತ್ ದಿಲೊ.



## ಜೀವನ್ ಜ್ಯೋತಿ ಶಿಬಿರ್



ಅಕ್ಟೋಬರ್ 19, 20 ಆನಿ 21ವೆರ್ 3 ದಿಸಾಂಚೆಂ ಜೀವನ್ ಜ್ಯೋತಿ ಶಿಬಿರ್ ಆಮ್ಚ್ಯಾ ಫಿರ್ಗಜೆಚ್ಯಾ ಜುಬಿಲಿ ಸಾಲಾಂತ್ ಚಲ್ಲೆಂ. ಹ್ಯಾ ಶಿಬಿರಾಂತ್ ಎಪಿಸ್ಕೋಪಲ್ ಸಿಟಿ ವಾರಾಡ್ಯಾಚ್ಯಾ ಜೆಪ್ಪು, ಕಾಸ್ಸಿಯಾ, ರೊಜಾರಿಯೊ ಆನಿ ವಾಲೆನ್ನಿಯಾ ಫಿರ್ಗಜೆಚ್ಯಾ ಧಾವ್ಯಾ ಕ್ಲಾಸಿಚ್ಯಾ 90 ಭುರ್ಗ್ಯಾಂನಿ ಭಾಗ್ ಘೆತ್ಲೊ. 'ಮೃಚೆಂ ಕುಟುಮ್ ಮೃಚೆಂ ಜೀವನ್' ಶಿಬಿರಾಚೊ ಧ್ಯೇಯ್ ಜಾವ್ನಾಸ್ಲೊ. ಹೆಂ ಶಿಬಿರ್ ಅಕ್ಟೋಬರ್ 19ವೆರ್ ಸಕಾಳಿಂ ಉಗ್ತಾವಣ್ ಕಾರ್ಯಕ್ರಮಾ ಮುಕಾಂತ್ ಆರಂಬ್ ಜಾಲೆಂ ಆನಿ ಅಕ್ಟೋಬರ್ 21ವೆರ್ 5 ವರಾರ್ ಸಮಾರೋಪ್ ಕಾರ್ಯಕ್ರಮಾ



ಮುಕಾಂತ್ ಸಂಘೆಂ. ಹ್ಯಾ ಶಿಬಿರಾಂತ್ ವಿವಿಧ್ ಸಂಪನ್ಮೂಳ್ ವ್ಯಕ್ತಿಂ ಥಾವ್ನ್ ಶಿಕೊವ್ಣಾ, ಬೈಬಲ್ ಕ್ವಿಜ್, ಖೆಲ್, ಅಭಿನಯ್ ಗಿತಾಂ, ಮಿಸಾಚೆಂ ಬಲಿದಾನ್, ಸಾಕ್ರಾಮೆಂತಾಚೆಂ ಆರಾಧನ್ ಆನಿ ಪಂಗಡ್ ಹಂತಾರ್ ಸಾಂಸ್ಕೃತಿಕ ಕಾರ್ಯಕ್ರಮ್ ಆಸ್ಲೆಂ.

## ವೆದಿ ಸೆವಕಾಂಚೆಂ ಆನಿ ಮರಿಯಾಳ್ ಸೊಡಾಲಿಟಿಚೆಂ ಪಿಕ್ನಿಕ್

ಅಕ್ಟೋಬರ್ 22ವೆರ್ ಆಮ್ಚ್ಯಾ ಫಿರ್ಗಜೆಚ್ಯಾ ವೆದಿ ಸೆವಕಾಂಕ್ ಆನಿ ಮರಿಯಾಳ್ ಸೊಡಾಲಿಟಿಚ್ಯಾ ಭುರ್ಗ್ಯಾಂಕ್ ಎಕಾ ದಿಸಾಚೆಂ ಪಿಕ್ನಿಕ್ ಆಸಾ ಕೆಲೆಂ. ಸಕಾಳಿಂ 7 ವರಾರ್ ಪಯ್ಲೆ ಆರಂಬ್ ಜಾಲೆಂ. Manipal Musium, ಅತ್ತೂರ್ ಇಗರ್ಜ್, Thousand Pillar Temple, ಕಾರ್ಕಳ ಗೋಮಟೇಶ್ವರ ಆನಿ ಮಲ್ಟೆ ಬೀಚಾಕ್ ಭೆಟ್ ದಿಲಿ. ಹ್ಯಾ ಪಿಕ್ನಿಕಾಂತ್ 46 ಭುರ್ಗ್ಯಾಂನಿ ಭಾಗ್ ಘೆತ್ಲೊ. ವಿಗಾರ್ ಮಾ ಜೇಮ್ಸ್ ಸೊಜ್, ಸಹಾಯಕ್ ವಿಗಾರ್ ಮಾ ಕ್ಲಿಫರ್ಡ್ ಪಿಂಟೊ, ಸಿ ಮೇರಿ ಡಿಸೋಜಾ ಹಾಣಿಂ ಭುರ್ಗ್ಯಾಂಕ್ ಸಾಂಗಾತ್ ದಿಲೊ.



## ಸಾಂ ಫ್ರಾನ್ಸಿಸ್ ಆಸ್ಸಿಸಿಚ್ಯಾ ತಿಸ್ರ್ಯಾ ಒಡ್ಡಿಚೆಂ ಫೆಸ್ಟ್

ಅಕ್ಟೋಬರ್ 10 ತಾರಿಕೆರ್ ಸಾಂ ಫ್ರಾನ್ಸಿಸ್ ಆಸ್ಸಿಸಿಚ್ಯಾ ತಿಸ್ರ್ಯಾ ಒಡ್ಡಿಚೆಂ ಫೆಸ್ಟ್ ವಾಲೆನ್ನಿಯಾ ಘಟಕಾಚ್ಯಾ ಸಾಂದ್ರ್ಯಾಂನಿ ಗದ್ದಳಾಯೆನ್ ಆಚರಣ್ ಕೆಲೆಂ. ಮಿಸಾಚೆಂ ಬಲಿದಾನ್ ಆಮ್ಚ್ಯಾ ವಿಗಾರ್ ಬಾಪಾಂನಿ ಆನಿ ಪ್ರಾಂತ್ಯ್ ಆತ್ಮಿಕ್ ದಿರೆಕ್ಟೂರ್ ಮಾ ಬಾ ಮನೋಹರ್ ಡಿಸೋಜಾ ಕಾಪುಜಿನ್ ಹಾಣಿಂ ಪ್ರಸಂಗ್ ದಿಲೊ. ಮಿಸಾ ಉಪ್ರಾಂತ್ ಫೆರೆರ್ ಸಾಲಾಂತ್ ಸಹಮಿಲನ್ ಆಸಾ ಕೆಲೆಂ. ಅಧ್ಯಕ್ಷಿಣ್ ಭಯ್ಣ್ ಸಿಸಿಲಿಯಾ ಸಿಕ್ಲೆರಾನ್ ವೆದಿರ್ ಆಸ್ಲಲ್ಯಾ ವಿಗಾರ್ ಬಾಪಾಂಕ್ ಮಾ ಬಾ ವಿಲಿಯಂ ಬರೋಕಸ್, ವಸ್ತೆ ಯಾಜಕ್ ಬಾಪ್ ಅರುಣ್ ಲೋಬೊ ಆನಿ ಮಾ ಬಾ ಮನೋಹರ್ ಸೊಜ್ ತಶೆಂಚ್ ಗೊವ್ಳಿಕ್ ಪರಿಷದೆಚೊ ಉಪಾಧ್ಯಕ್ಷ ಶ್ರೀ ಅರುಣ್‌ರಾಜ್ ರೊಡ್ರಿಗಸ್ ಆನಿ ಶ್ರೀ ಲೆಸ್ಲಿ ಸೊಜಾಕ್ ಫುಲಾಂಚೊ ತುರೆ ದೀವ್ನ್ ಸ್ವಾಗತ್ ಕೆಲೊ. ಕಾರ್ಯದರ್ಶಿ ಭಯ್ಣ್ ಜೆಸ್ಸಿ ಬಾರೆಟ್ಲೊನ್ ವರಾ ಮಧೆಂ ಕೆಲ್ಲ್ಯಾ ಕಾಮಾಂಚಿ ವರ್ದಿ ವಾಚ್ಚಿ. ವಿಗಾರ್ ಬಾಪಾಂನಿ ಘಟಕಾಚಿ ಶಾಬಾಸ್ತಿ ಉಚಾರ್ಲಿ ಆನಿ ಸರ್ವಾಂಕ್ ಫೆಸ್ತಾಚಿ ಉಲ್ಲಾಸ್ ಪಾಟಯ್ಲಿ. ಪ್ರಾಂತ್ಯಾಚ್ಯಾ ಅಧ್ಯಕ್ಷ ಭಾವ್ ಆಲ್ವಿನ್ ಮೊಂತೇರೊನ್ ಜೊಕ್ಲೊ ಸಂದೇಶ್ ದಿಲೊ. ಭಯ್ಣಿಂನಿ ಮನೋರಂಜನ್ ಜಾವ್ನ್ ಪದ್, ನಾಟುಳೊ ಪ್ರದರ್ಶನ್ ಕರ್ನ್ ಸರ್ವಾಂಕ್ ಸಂತೊಸಾಯ್ಲೆಂ. ಶ್ರೀ ಪೆಟ್ರಿಕ್ ಡಿಸೋಜಾನ್ ಖೆಲ್ ಚಲವ್ನ್ ವೆಲೆ. ಜಿಕ್‌ಲ್ಯಾಂಕ್ ಮಾ ಬಾ ವಿಲಿಯಂ ಬರೋಕಸ್ ಹಾಣಿಂ ಇನಾಮಾಂ



ವಾಂಟ್ಲಿಂ. ಬಾ| ಅರುಣ್ ಲೋಬೊನ್ ಮಾಗ್ಲ್ಯಾ ವಿಧಿ ಚಲಯ್ಲಿ. ಉಪಾಧ್ಯಕ್ಷಿಣ್ ಭಯ್ಲೆ ಐಡಾ ಡಿಸೋಜಾನ್ ಧನ್ಯವಾದ್ ಪಾಟಯ್ಲೆ. ಭಯ್ಲೆ ರೀಟಾ ಮಿನೇಜಸಾನ್ ಸಗ್ಲೆಂ ಕಾರ್ಯಂ ಭೊವ್ ಆಪುರ್ಬಾಯೆನ್ ಚಲವ್ನ್ ವೆಲೆಂ. ಫೆಸ್ತಾಚೆಂ ಕಾರ್ಯಂ ರುಚಿಕ್ ಜೆವ್ಣಾ ಸವೆಂ ಆಕೇರ್ ಜಾಲೆಂ.

## ವಾಹನಾಂ ಬೆಂಜಾರ್

ಅಕ್ಟೋಬರ್ 21ವೆರ್ ಸಾಂಜೆಚ್ಯಾ ಮಿಸಾ ಉಪ್ರಾಂತ್ ಆನಿ ಅಕ್ಟೋಬರ್ 22ವೆರ್ ಸಕಾಳಿಂಚ್ಯಾ ಮಿಸಾ ಉಪ್ರಾಂತ್ ವಾಹನಾಂ ಬೆಂಜಾರ್ ಕರ್ಚೆಂ ಕಾರ್ಯಕ್ರಮ್ ಮಾಂಡುನ್ ಹಾಡ್ಲೆಂ. ಹೆಂ ಕಾರ್ಯಂ ವಿಗಾರ್ ಮಾ| ಜೇಮ್ಸ್ ಸೋಜಾನ್ ಚಲವ್ನ್ ವೆಲೆಂ. ಸಬಾರ್ ಫಿರ್ಗಜ್‌ಗಾರಾಂನಿ ತಾಂಚೆಂ ವಾಹನಾಂ ಹಾಡ್ನ್ ಹೆಂ ಕಾರ್ಯಂ ಯಶಸ್ವಿ ಕೆಲೆಂ.

## ನಿತ್ಯಾದಾರ್ ವಾಡೊ ಸೆವೆಚೆಂ ಕಾಮ್



ಲ್ಹಾನ್ ಕ್ರಿಸ್ತಾಂವ್ ಸಮುದಾಯೆಚೊ ಸೆವೆಚೊ ವಾವ್ರ್ ಜಾವ್ನ್ ನಿತ್ಯಾದಾರ್ ವಾಡ್ಯಾಗಾರಾಂನಿ ಜೆಪ್ಪು ಪ್ರಶಾಂತ್ ನಿವಾಸಾಚ್ಯಾ ಆಸ್ತ್ರಾಚಿ ಭೆಟ್ ಅಕ್ಟೋಬರ್ 2ವೆರ್ ಕೆಲಿ.

ಕೊವೆಂತಾಚಿ ವ್ಹಡಿಲ್ನ್ ಭಿ| ಸಿಲ್ವಿಯಾ, ಭುರ್ಗ್ಯಾಂಚಿ ಜವಾಬ್ದಾರಿ ಕಾಣ್ವೆಂವ್ಚಿ ಭಿ| ಲಿರಿಫು ಅನಿ ಥೊಡಿಂ ಸಿಸ್ಪರಾಂ ಸವೆಂ ಸುಮಾರ್ 50 ಭುರ್ಗಿಂ ಹಾಜರ್ ಆಸ್ಲಿಂ. ಸುರ್ವಿಲ್ಯಾ ಪ್ರಾರ್ಥನಾ ಉಪ್ರಾಂತ್ ಗಾಂಧೀಜಿಚಿಂ ಗಿತಾಂ ಗಾಯ್ಲಿಂ. ವಾಡ್ಯಾಚಿ ಗುರ್ಕಾರ್ನ್, ಶ್ರೀಮತಿ ಜೀನಾ ಮಚಾದೊನ್ ಸರ್ವಾಂಕ್ ಸ್ವಾಗತ್ ಮಾಗ್ಲೊ. ಶ್ರೀಮತಿ ಎಮ್ಮಿ ರೊಡ್ರಿಗಸಾನ್ ಕಾರ್ಯಂ ನಿರ್ವಹಣ್ ಕೆಲೆಂ.

ಮನೋರಂಜನ್ ಕಾರ್ಯವೆಳಿಂ ವಾಡ್ಯಾಂತ್ಲ್ಯಾ ಭುರ್ಗ್ಯಾಂನಿ ತಶೆಂಚ್ ಆಸ್ತ್ರಾಚ್ಯಾ ಭುರ್ಗ್ಯಾಂನಿ ನಾಚ್ ಆನಿ ಪದಾಂ ಸಾದರ್ ಕೆಲಿಂ. ಗಾಂಧೀಜಿ ಸಂಬಂಧಿತ್ ಕ್ವಿಜ್ ಮಾಂಡುನ್ ಹಾಡ್ಲೊ. ಉಪ್ರಾಂತ್ ಖೆಳ್ ಆಸಾ ಕೆಲೆ. ವಾಡ್ಯಾಗಾರಾಂನಿ ಇನಾಮಾಂ ವಾಂಟ್ಲಿಂ. ಶ್ರೀಮತಿ ಐಡಾನ್ ಧನ್ಯವಾದ್ ಪಾಟಯ್ಲೆ. ಕಾರ್ಯಂ ಥಂಡ್ ಪೀವನ್ ಆನಿ ಸ್ನಾಕ್ಸ್ (snacks) ಸವೆಂ ಸಂಪಯ್ಲೆಂ.

## ಪುಟುಕಾಂ

### ವಿಸಿಲ್ ಮಾರ್ತಾ

ಕಿತ್ಯಾಕ್ ದೆಂವೊಂಕ್ ನಾಂಯ್ ವಿಶಿಲ್ ಮಾರ್ಲ್ಯಾರೀ ಬಸ್ಸ್ ಕಂಡಕ್ಟರ್ ಮಾತಾರೆಕ್ ವಿಚಾರ್ತಾ  
“ಹ್ಯಾ ಪ್ರಾಯೆರ್ ಕೋಣ್ ಮ್ಹಾಕಾ ವಿಶಿಲ್ ಮಾರ್ತಾ” ತಿ ಮ್ಹಣ್ತಾ!

### ಜೆಜುಕ್ ವೆಂಗ್ಲೊ

ಸೊರೊ ಪಿಯೆಲೊ ಡ್ರಗ್ಸ್ ಘೆತ್ಲೆ  
ಎಕ್ಲ್ಯಾಕ್ ಸಮಾಧಾನ್ ಮೆಳ್ಳೆನಾ!  
ಪೂರಾ ಸೊಡ್ಲೆಂ ಜೆಜುಕ್ ವೆಂಗ್ಲೊ  
ಆತಾಂ ‘ನಾ ಸಮಾಧಾನ್’ ಮ್ಹಳ್ಳೆಂಚ್ ನಾ

### ಜಿಬೆರ್ ಲಗಾಮ್

ಎಕ್ಲ್ಯಾಚಾ ಘರಾ ಕೆದ್ನಾಂಯೀ ಗಲಾಟೊ  
ಜಿಣಿ ಜಾಯ್ನಾ ಕೆದಿಂಚ್ ಸುಗಮ್  
ಕಾರಣ್ ಕಶೆಂಯೀ ಸೊಧುನ್ ಕಾಡ್ಲೆಂ  
ಬಾಯ್ಲೆಚಾ ಜಿಬೆಕ್ ನಾ ಲಗಾಮ್!

ಡಿ. ಎಸ್. ವಾಲೆನ್ಸಿಯಾ

### ಚಿಕ್ಕಿ ಕಥಾ

## ಕಶೆಂ ಮನ್ ಯೆತಾ ಕೊಣ್ಣಾ!

ಕಾಚಾರ್ ಜಾವ್ನ್ ಫಕತ್ತ್ ದೋನ್ ವರಾಂನಿ ಪ್ರಕಾಶಾಚ್ಯಾ ಬಾಯ್ಲೆಕ್ ತಾಚೊ ಬಾಪಯ್ ಘರಾಂತ್ ಜಡ್ ಜಾಲೊ. ಸಾಸುಮಾಂಯ್ ಪಯ್ಲೆಂಚ್ ಅಂತರ್ಲಿ.

ಬಾಯ್ಲೆಚ್ಯಾ ಆದೇಶಾಖಾಲ್ ಪ್ರಕಾಶ್ ಬಾಪಾಯ್ಕ್ ಪ್ರಾಯೆಸ್ತಾಂಚ್ಯಾ ಘರಾಕ್ ಆಪವ್ನ್ ವರ್ನ್ ಗೆಲೊ. ಥಂಯ್ಸರ್ ತಾಕಾ ರಾವ್ಣಾಚಿ ವ್ಯವಸ್ತಾ ಕರುಂಕ್.

ಬಾಪಾಯ್ಕ್ ತಾಣೆಂ ಬರ್ಯಾಂತ್ಲೆಂ ಬರೆಂ ರೂಮ್ ಮೆಳ್ಚ್ಯಾಬರಿ ಕೆಲೆಂ. ಆನಿ ಬಾಪಾಯ್ಕ್ ಥಂಯ್ಸರ್ ಸೊಡ್ನ್ ಭಾಯ್ ಯೆತಾಸ್ತಾನಾ ತ್ಯಾ ಆಸ್ತ್ರಾಚೊ ವ್ಹಡಿಲ್ ಬಾ| ಫ್ರಾನ್ಸಿಸ್ ಭಿತರ್ ರಿಗ್ಲೊ. ಆನಿ ಪ್ರಕಾಶಾಚ್ಯಾ ಬಾಪಾಯ್‌ಲಾಗಿಂ ಮಸ್ತ್ ಸಳಾವಳೆನ್ ಉಲಂವ್ಕ್ ಲಾಗ್ಲೊ. ಪ್ರಕಾಶಾನ್ ಆಜಾಪ್ ಪಾವೊನ್ ಬಾ| ಫ್ರಾನ್ಸಿಸಾಲಾಗಿಂ ವಿಚಾರ್ಲೆಂ, “ತುಂ ಮ್ಹಜ್ಯಾ ಬಾಪಾಯ್ಕ್ ವಳ್ಕತಾಯ್‌ಗೀ?”

ಆನಿ ತ್ಯಾ ಪಾದ್ರ್ಯಾಬಾನ್ ಪ್ರಕಾಶಾಕ್ ಜಾಪ್ ದಿಲಿ.

“25 ವರಾಂ ಪಯ್ಲೆಂ ತುಜೊ ಬಾಪಯ್ ಹಾಂಗಾಸರ್ ಆಯಿಲ್ಲೊ. ತುಕಾ, ಎಕಾ ಅನಾಥ್ ಭುರ್ಗ್ಯಾಕ್, ಆಪ್ಲ್ಯಾ ಘರಾ ವರುಂಕ್!”

ಹೆಂ ಆಯ್ಕುನ್ ಪ್ರಕಾಶ್ ಆಪ್ಲ್ಯಾ ಬಾಪಾಯ್ಕ್ ಪೊಟ್ಲೆನ್ ಧರ್ನ್ ಗಳ್ಳೆಂ ರಡ್ಲೊ.





# Dementia ಏಕ್ ಭಲಾಯ್ಕಿ ಸಮಸ್ಯೆ

ಉಗ್ಡಾಸ್ ಆಮ್ಚ್ಯಾ ಮತಿಚ್ಯಾ ಕ್ರಿಯಾ ಪಯ್ಕಿಂ ಏಕ್ ಆನಿ ಆಮ್ಚ್ಯಾ ಅತೀ ಗರ್ಜೆಚೊ. ಉಗ್ಡಾಸ್ ಮ್ಹಳ್ಳಿ ಸಕತ್ ನಾ ತರ್ ಆಮ್ಚೆಂ ಜಿವಿತ್ ಕಶೆಂ ಆಸ್ತೆಂ ಮ್ಹಳ್ಳೆಂ ಕೊಣಾಯ್ ವರ್ವಿಂ ಚಿಂತುಂಕ್ ಜಾಯ್ನಾ. ಉಗ್ಡಾಸಾ ವರ್ವಿಂ ಆಮಿ ಏಕ್ ಪಾವ್ಪಿಂ ಪಳಯಿಲ್ಲೆಂ ಪರ್ತುನ್ ಪಳೆಯಾನಾ ಪಾರ್ಕುಂಕ್ ಯಾ ವಳಕ್ ಧರುಂಕ್ ಸಕ್ತಾವ್. ಹೆಂ ಏಕ್ Brain Function ಆನಿ ಹಾಚೆ ವಿಣೆಂ ಆಮಿ ಕಿತೆಯೇ ಕರುಂಕ್ ಸಕನಾಂವ್.

ಉಗ್ಡಾಸ್ ಉಣೆಂ ಜಾಂವ್ಚ್ಯಾ ಆನಿ ಉಗ್ಡಾಸ್ ಸಂಪೂರ್ಣ್ ವಿಸ್ತೊನ್ ಗೆಲ್ಲ್ಯಾ ಮನೋಸ್ಥಿತಿಕ್ ಡಿಮೆನ್ಸಿಯಾ ಮ್ಹಣ್ತಾತ್. ಸಪ್ಟೆಂಬರ್ 21 ಜಾಗರಿಕ್ ಅಲ್ಜಿಮರ್ಸ್ ಡೇ ಯಾ ಡಿಮೆನ್ಸಿಯಾ ಡೇ ಮ್ಹಣ್ ವೈದ್ಯಕೀಯ್ ಕ್ಷೇತ್ರಾಂತ್ ಆಚರಣ್ ಕರ್ತಾತ್. ಹಾಸ್ಪಿಟಲ್ ಮುಕಾರ್ ಬ್ಯಾನರಾಂ, ಟಿ.ವಿ.ಚ್ಯಾ ಹೆಲ್ತ್ ಪ್ರೊಗ್ರಾಮಾಂತ್ ಹ್ಯಾ ವಿಷಯಾಚೆರ್ ಮಾಹೆತ್, ಚರ್ಚಾ ತುಮಿ ಪಳೆಯ್ಲ್ಯಾ ಜಾಂವ್ಕ್ ಪುರೊ. ಹ್ಯಾ ಪಿಡೆ ವಿಶಿಂ ಜಾಗ್ಣಣ್ ಆನಿ ಸಾಮಾನ್ಯ್ ಲೋಕಾಕ್ ಹಾಚೆ ವಿಶಿಂ ಚಡಿತ್ ಮಾಹೆತ್ ದಿಂವ್ಚಿಕ್ ಹ್ಯಾ ಆಚರಣಾಚೊ ಉದ್ದೇಶ್.

**ಡಿಮೆನ್ಸಿಯಾ:** ಹಿ ಏಕ್ ಪ್ರಾಯ್ವಂತಾಂ ಥಂಯ್ ದಿಸೊನ್ ಯೆಂವ್ಚೊ ಏಕ್ ಭಲಾಯ್ಕಿ ಸಮಸ್ಯೆ. ಅಲ್ಜಿಮರ್ಸ್ ಪಿಡಾ, ಹ್ಯಾ ಡಿಮೆನ್ಸಿಯಾಕ್ ಪ್ರಮುಖ್ ಕಾರಣ್. ಕನ್ನಡಾನ್ ಹಾಕಾ 'ಮರೆವು ರೋಗಿ' ಮ್ಹಣ್ತಾತ್. ಅಲ್ಜಿಮರ್ಸ್ ಪಿಡಾ ಚಡಾವತ್ 65 ವರ್ಸಾಂ ವಯ್ಲ್ಯಾಂ ಥಂಯ್ ದಿಸೊನ್ ಯೆತಾ. ಆನಿ 85 ವರ್ಸಾಂ ಉಪ್ರಾಂತ್ ಸಾಮಾನ್ಯ್ ಜಾವ್ನ್ ದಿಸೊನ್ ಯೆತಾ. Alois Alzheimer ಮ್ಹಳ್ಳೆ ವ್ಯಕ್ತಿನ್ ಹ್ಯೆ ಪಿಡೆ ವಿಶಿಂ ವಿವರ್ ದಿಲ್ಲೊ ದೆಕುನ್ ಹ್ಯೆ ಪಿಡೆಕ್ Alzheimer's Disease ಮ್ಹಳ್ಳೆಂ ನಾಂವ್ ಆಯ್ಲೆಂ. ಹ್ಯೆ ಪಿಡೆ ಶಿವಾಯ್, ಅಮಾಲ್ ಪೀವನ್, Stroke, ಪಾರ್ಕಿನ್ಸೋನಿಸಂ ಮ್ಹಳ್ಳಿ ಪಿಡಾ ಡಿಮೆನ್ಸಿಯಾಕ್ ಕಾರಣ್ ಜಾವ್ನಾಸಾತ್.

## ಡಿಮೆನ್ಸಿಯಾ ಮ್ಹಳ್ಳ್ಯಾರ್ ಕಿತೆಂ?

ಆಮ್ಚಿ ಮತ್ ಕಾಮ್ ಕರ್ಚೆಂ ಉಣೆಂ ಜಾವ್ನ್ ಯೆಂವ್ಚೆಂ. ಉಗ್ಡಾಸ್ ಉಣೊ ಜಾಂವ್ಚೊ. ಚಿಂತಾಚಿ ಸಕತ್ ಉಣೆಂ ಜಾಂವ್ಚಿ.

## ಹ್ಯೆ ಪಿಡೆಚಿಂ ಲಕ್ಷಣಾಂ ಕಿತೆಂ?

- \* ಉಗ್ಡಾಸ್ ಉಣೊ. ಉಲಯಾನಾ ಸಬ್ದ್ ಮೆಳನಾಂತ್.
- \* ಪರಿಚಿತ್ ವ್ಯಕ್ತಿ ಪಳೆಂವ್ಕ್ ಮೆಳ್ತಾನಾ ನಾಂವ್ ವಿಸ್ತೊನ್ ವೆಚಿಂ.
- \* ಸದಾಂಯ್ ಕರ್ನ್ ಆಸ್ಚಿಂ ಕಾಮಾಂ ಕರುಂಕ್ ಕಷ್ಟ್ ಮಾರ್ಚೆ.
- \* ದವರ್ಲಿ ವಸ್ತು ಖಂಯ್ ದವರ್ಲ್ಯಾ ಮ್ಹಣ್ ಕಳಿತ್ ನಾಸ್ತಾಂ.



- ಘುಸ್ಪಡ್ಲೆಂ.
- \* ಎಕಾ ಥರಾಚೊ ಗೊಂದೊಳ್ ವಾ confusion.
- \* ಭಾವನಾಂತ್ ವ್ಯತ್ಯಾಸ್, mood changes, ಏಕ್ ಪಾವ್ಪಿಂ ಮತ್ ಶಾಂತ್ ಆಸಾ ತರ್ ಆನ್ಯೆಕ್ ಘಡ್ಯೆ ವಿರಾರ್ ಜಾಂವ್ಚೆಂ, ಕಿತೆಂಗಿ ಚಿಂತುನ್ ಪಡ್ಲೆಂ, ಬೆಜಾರ್ ಜಾಂವ್ಚೆಂ ಇತ್ಯಾದಿ.



- \* ಚಿಂತಾಚಿ ರೀತ್ ಬದ್ಲೊನ್ ಯೆಂವ್ಚೆಂ. ಸಹಜ್ ರಿತಿನ್ ಚಿಂತುನ್ ಆಸ್ಲೊ ವ್ಯಕ್ತಿ ತ್ಯಾ ವಿಷಯಾಚೆರ್ ದುಸ್ರ್ಯಾಚ್ ಅರ್ಥಾನ್ ಚಿಂತಾ ಆನಿ react ಕರ್ತಾ. ತವಳ್ ಸಂಬಂಧಾಂ ಮಧೆಂ ಚೊಕ್ ಸಮ್ಜಣಿ ಉಬ್ಜತಾ. ಅಶೆಂ ಕುಟ್ಮಾಂತ್ ಸಾಂದ್ಯಾಂ ಮಧೆಂ ಸಮಸ್ಯೆ ಉಬ್ಜತಾತ್.

- \* ಚಿಂತಾ ವಾಟ್ ಚುಕ್ಲೊ ವ್ಯಕ್ತಿ ಹೆರಾಂ ವಯ್ರ್ ಪಾತ್ಯೆಣಿ ಹೊಗ್ಡಾಯ್ತಾ. ಅಶೆಂ ಕುಟ್ಮಾ ಸಾಂದ್ಯಾಂ ಮಧೆಂ, ಕಾಮಾಗಾರಾಂ ಮಧೆಂ ದುಬಾವ್ ಉಬ್ಜೊನ್ ಸಮಾಧಾನ್ ಭಿಗ್ಡೊನ್ ಅಶಾಂತತಾ ಉಬ್ಜತಾ.

- \* ಕಾಮ್ ಕರ್ಚ್ಯಾ ವ್ಯಕ್ತಿಕ್ ಕಾಮ್ ಕರುಂಕ್ ಕಷ್ಟ್ ಮಾರ್ತಾತ್. ತಿ ವ್ಯಕ್ತಿ ಏಕ್ ಅಧಿಕಾರಿ, ಕಂಪೆನಿಚೊ ವ್ಹಡಿಲ್ ತರ್ ತಾಣಿಂ ಕಾಣ್ಣೆಂವ್ಚ್ಯಾ

ನಿರ್ಧಾರಾಂತ್ ಚೊಕ್ ಜಾಂವ್ಕ್ ಪುರೊ. ಅಶೆಂ ನಷ್ಟಾಂಕ್, ಸಮಸ್ಯಾಕ್ ಒಳಗ್ ಜಾಂವ್ಕ್ ಪುರೊ.

- \* ಘಡ್ಯೆ ಭಿತರ್ ರಾಗ್ ಯೆತಾ. ಸೊಸ್ತಿಕಾಯ್ ಉಣೆಂ ಜಾವ್ನ್ ಯೆತಾ.
- \* ಕೊಣೆಯ್ ಇಲ್ಲೆಂ ತುಕ್ಲಾಯ್ಲಾರ್ ವಿಶೇಷ್ ರಿತಿನ್ react ಕರ್ತಾ.
- \* ಎಕಾ ಥರಾಚಿ ಕಾವ್ಣೆಣಿ, ಭಿರಾಂತ್, ಆಕಾಂತ್ ಭೊಗ್ತಾ.
- \* ಸದಾಂಚಿ ಕರ್ನಿ, ಖಾಣ್, ನೈಸಾಣ್, ನಿತಳಾಯ್ ಹಾಂತುಂ ನಿರ್ಲಕ್ಷ್ಯಾ ದಿಸೊನ್ ಯೆತಾ.
- \* ಆಪ್ಲೆಂ ಚೊಕ್ ಕೆಲ್ಯಾರೀ, ಚೊಕ್ ಉಲಯ್ಲಾರ್ಯೇ, ತಿ ಚೊಖ್ ವಳ್ಕುನ್ ಘೆಂವ್ಕ್ ತಯಾರ್ ನಾ. ಕಿತ್ಯಾಕ್ ಮ್ಹಳ್ಳಾರ್ Thinking line change ಜಾಲ್ಲೆ ವರ್ವಿಂ ತಾಕಾ ತಿ ಚೊಕ್ ಮ್ಹಣ್ ಭೊಗಾನಾ.
- \* ನೀದ್ ಉಣೆಂ ಜಾಂವ್ಚಿ, ನಿದೆಚೊ ವೇಳ್ ಬದ್ಲೊನ್ ವೆಚೊ.
- \* Confusion ವರ್ವಿಂ ಗೆಲ್ಲೆ ವಾಟೆ ಥಾವ್ನ್ ಪಾಟಿಂ ಯೆಂವ್ಕ್



ಕಳನಾ ಜಾಂವ್ಣೆಂ, ಪರಿಚಿತ್ ಜಾಗ್ಯಾಕ್ ವಚೊಂಕಯೀ ವಾಟ್ ಚುಕ್ಕೆ ಇತ್ಯಾದಿ.

**ಉಗ್ಡಾಸ್ ಉಣೊ ಜಾಂವ್ಣೆ ಸಮಸ್ಯೆ ಉದೆತಾನಾ ಕಿತೆಂ ಕರಿಜಾಯ್?**

ಸಾದಾರ್ಣ್ ಜಾವ್ನ್ ಪ್ರಾಯ್ ಉತರಾನಾ ಸಕ್ಡಾಂಕಯೀ ಉಗ್ಡಾಸ್ ಉಣೊ ಜಾವ್ನ್ ಯೆತಾ. ಪುಣ್ ಹಿ ಏಕ್ ಪಿಡಾ ಮ್ಹಣ್ ಜಾತಾನಾ ಸಾದಾರ್ಣ್ ಜಾವ್ನ್ ಉಗ್ಡಾಸ್ ಉಣೊ ಜಾಂವ್ಣೆ ವರ್ವಿಂ ವಿಶೇಸ್ ಜಾತಾ. ಮ್ಹಳ್ಯಾರ್ ಹ್ಯಾ ಉಣ್ಯಾ ಉಗ್ಡಾಸಾ ವರ್ವಿಂ ವ್ಯಕ್ತಿಕ್ ತಾಚ್ಯಾ ಸದಾಂಚ್ಯಾ ಕಾಮಾ ಸಂಗಿಂಕ್ ಆಡ್ಕಳ್ ಜಾತಾತ್, confusion ಆಸ್ತಾ. ಅಸಲಿಂ ಲಕ್ಷಣಾಂ ದಿಸೊನ್ ಯೆತಾತ್. ತಕ್ಷಣ್ ಏಕಾ ಮನೋತಜ್ಜಾ ಲಾಗಿಂ ವಚೊನ್ ಸಾರ್ಕಿ ತಪಾಸ್ಣಿ ಕರಿಜಾಯ್.

- \* ಇತರ್ ಭಲಾಯ್ಕಿ ಸಮಸ್ಯೆ ಮ್ಹಳ್ಯಾರ್ ಡಯಾಬಿಟಿಸ್, ಬ್ಲಡ್ ಪ್ರೆಶರ್ ಯಾ ಹೆರ್ ಭಲಾಯ್ಕಿ ಸಂಬಂದ್ ಜಾಲ್ಲ್ಯಾ ಸಮಸ್ಯಾಂಕ್ ಬರಿ ಚಿಕಿತ್ಸಾ ಘೆಜಾಯ್.
- \* Confusion, ನಿದೆ ಸಮಸ್ಯೆ, ದುಬಾವಾಚೊ ಸ್ವಭಾವ್ ಅಸಲೆ ಸಮಸ್ಯೆ ವಕ್ತಾಂ ವರ್ವಿಂ ಕಂಪ್ರೋಲಾರ್ ದವರುಂಕ್ ಜಾತಾತ್. ದೆಕುನ್ ದಾಕ್ಟೆರಾಚಿ ಸಲಹಾ ಗರ್ಜೆಚಿ. ಉಣೊ ಜಾಲ್ಲ್ಯಾ ಉಗ್ಡಾಸ್ ಚಡಿತ್ ಕರುಂಕ್ ಜಾಯ್ನಾ ತರೀ ಆಸ್‌ಲ್ಲೊ ಉಗ್ಡಾಸ್ ಪರ್ತುನ್ ಉಣೊ ಜಾಯ್ನಾತ್ಲೆಬರಿ ಪಳೆವ್ಣೆತ್. ತಶೆಂಚ್ ಉಣ್ಯಾ ಉಗ್ಡಾಸಾಚೆರ್ ಸದಾಂಚಿಂ ಕಾಮಾಂ ಕಶೆಂ ಸುದಾರ್ನಿಯೆತ್ ಮ್ಹಳ್ಯೆ ವಿಶಿಂ ಸಲಹಾ ಉಪ್ಕಾರ್ತಲಿ.

**ಡಿಮೆನ್ನಿಯಾ ಪಿಡೆಕ್ ವಳಗ್ ಜಾಲ್ಲ್ಯಾ ವ್ಯಕ್ತಿಕ್ ಘರಾಂನಿ ಕಶೆಂ ಸಾಂಬಾಳ್ತೆತ್?**

- \* ವೆಳಾರ್ ಭಲಾಯ್ಕಿ ತಪಾಸ್ಣಿ, ದಾಕ್ಟೆರಾಚಿ ಸಲಹಾ ಆನಿ ಕುಡಿಚ್ಯಾ ಇತರ್ ಭಲಾಯ್ಕಿ ಸಮಸ್ಯಾಕ್ ಚಿಕಿತ್ಸಾ.
- \* ಕುಡಿಚಿ ನಿತಳಾಯ್ ಆನಿ ಭಂವ್ಡಣಿಚಿ ನಿತಳಾಯ್ ಸಾಂಬಾಳ್ಚೆಂ.
- \* ತ್ಯಾ ವ್ಯಕ್ತಿಕ್ ಕುಡಿಂತ್ ತಶೆಂ ಮತಿಂತ್ Active ಆಸೊಂಕ್ ಕುಮಕ್ ಕರ್ಚೆಂ. ತಾಕಾ ಸಗ್ಳೊ ವೇಳ್ ಖಿಟ್ಲಾರ್ ನಿದೊಂಕ್ ಸೊಡ್ಚೆಂ ನ್ಹಯ್.
- \* ತಾಚೆಕಡೆಂ ಉಲಂವ್ಣೆಂ, ತಾಕಾ ಜಾಂವ್ಣೆ ತಸಲಿಂ ಕಾಮಾಂ ತಾಚ್ಯಾ ಕರ್ನಾಂಚ್ ಕರಂವ್ಣಿಂ. News Paper ವಾಚುಂಕ್ ಕುಮಕ್ ಕರ್ಚೆಂ, ಹೆರಾಂ ಸಾಂಗಾತಾ ಭರ್ಪುಂಕ್, ಉಲಂವ್ಣೆ, ಚರ್ಚಾ ಕರುಂಕ್ ಸೊಡ್ಚೆಂ ಯಾ ಪ್ರೋತ್ಸಾಹ್ ದಿಂವ್ಣೆಂ. ಘರಾ ಕೊಣೀ ಯೆತಾನಾ ತಾಕಾ ಕುಡಾ ಭಿತರ್ ಲಿಪೊಂವ್ಣೆಂ ನಾಕಾ.
- \* ತ್ಯಾ ವ್ಯಕ್ತಿಕ್ ಎಕ್ಸರೆಂ ಸೊಡ್ಚೆಂ ನ್ಹಯ್. ಭಂವ್ಣಿ ಕೊಣಿ ಪುಣೀ ಆಸಾಜೆ. ತಶೆಂಚ್ danger zone ಥಾವ್ನ್ ತಾಕಾ ಪಯ್ಸ್ ದವರಿಜಾಯ್. ದಾಕ್ಟ್ಯಾಕ್ ಸುರಿ, ಗ್ಯಾಸ್, ಸ್ಲೂವ್, ಬಾಂಯ್, ಉಬಾರ್ ಯಾ ಗೂಂಡ್ ಸುವಾತ್, ಟೆರೆಸ್... ಇತ್ಯಾದಿ.
- \* ಎಕ್ಲಾಕ್ ಭಾಯ್ತ್ ಖಂಯ್ ಧಾಡಿನಾಶೆಂ ಚತ್ರಾಯ್ ಘೆಂವ್ಣಿ. ಗೆಲ್ಯಾ ವಾಟೆನ್ ತಾಕಾ ವಾಟ್ ಚುಕೊಂಕ್ ಪುರೊ. ರಸ್ತಾರ್ ಚಲೊಂಕ್ ಕಷ್ಟ್ ಜಾಂವ್ಣೆ ಪುರೊ, ವಾಹನಾ ಅವ್ಹಡಾಕ್ ಬಲಿ ಜಾಂವ್ಣೆ ಪುರೊ.
- \* ಪಯ್ಲೆಂ Driving ಕಳಿತ್ ಆಸ್‌ಲ್ಲೆ ವ್ಯಕ್ತಿ ತರ್ ವಾಹನಾಂ ಥಾವ್ನ್

ತಾಂಕಾಂ ಸಾಂಬಾಳಿಜಾಯ್. key ಮೆಳಾತ್ ತರ್ ಶೀದಾ ವಾಹನಾಂ ಘೆವ್ನ್ ವಚೊಂಕ್ ಪುರೊ ಆನಿ ಅವ್ಹಡಾಕ್ ಬಲಿ ಜಾಂವ್ಣೆ ಪುರೊ. ಮೆಂದು ಆನಿ ಶಿರೊ ಅಸ್ಕತ್ ಜಾಲ್ಲ್ಯಾನ್ ತಾಂಕಾಂ Balance ಕರುಂಕಯೀ ಕಷ್ಟ್ ಜಾತಾ.

- \* ತ್ಯಾ ವ್ಯಕ್ತಿಕ್ ಭುರ್ಗ್ಯಾಕ್ ಪಳಯಿಲ್ಲೆಬರಿಂ ಸಾಂಬಾಳಿಜಾಯ್ ಪಡ್ತಾ. ತ್ಯಾ ವ್ಯಕ್ತಿಕ್ ವಕ್ತಾಂ ವರ್ವಿಂ ಚಡಿತ್ ಗರ್ಜ್ ಕುಟ್ಮಾಚ್ಯಾ ಸಾಂದ್ಯಾಂ ಥಾವ್ನ್ ಮೋಗ್, ಕುಮಕ್, ಧೈರ್ (Love, help and support).

**ಡಿಮೆನ್ನಿಯಾ ಯೇನಾತ್‌ಲ್ಲೆಬರಿಂ ಕಿತೆಂ ಕರ್ತೆತ್?**

ಹಿ ಪಿಡಾ ಕೊಣಾಕ್‌ಯೀ ಯೆವ್ಣೆತ್. ಸಂಪೂರ್ಣ್ ಆಡಾಂವ್ಣೆ ಜಾಯ್ನಾ ತರೀ ಥೊಡ್ಯಾ ಮಾಪಾನ್ ಜಾಗ್ರುತ್ಕಾಯ್ ಕಾಣ್ಣೆವ್ಣೆತ್ ಆನಿ ಕಾಣ್ಣೆಜಾಯ್.

- \* Follow the simple life style.
- \* Go for natural food sources and avoid artificial & ready to cook items.
- \* Avoid smoking and Alcoholism.
- \* ನಿತಳ್ ಖಾಣ್ ಪೀವನ್ ಆನಿ ಬರೊ ವ್ಯಾಯಾಮ್.
- \* ಖಾಣಾಂತ್ ಚಡಿತ್ ರಾಂದ್ಪಯ್ ಆನಿ ಫೆಲ್‌ವಸ್ತುಂಚೊ ಉಪಯೋಗ್.
- \* keep mind always in active form. ನ್ಯೂಸ್ ಪೇಪರಾಂ ವಾಚ್ಚಿ ಸವಯ್, ಕಿತೆಂ ಪುಣೀ ನವೆಂ ಶಿಕ್ಲೆಂ, ನವೆ skills, ನವೆ ಖೆಲ್, ನವಿಂ ರಾಂದ್ಪಾಂ, Crafts, stitching .... ಇತ್ಯಾದಿ.
- \* Solving Puzzels, Suduku, ಪದಬಂದ, ಹುಮಿಣ್ಯೊ... ಇತ್ಯಾದಿ ಭೊವ್ ಬರೆ ಸವಯ್.
- \* ಲ್ಹಾನ್ ಲ್ಹಾನ್ calculations ಮತಿಂತ್ ಕರ್ಚೆಂ ಆನಿ calculator ಪಯ್ಸ್ ದವರ್ಚೆಂ.
- \* ರಿಟಾಯರ್ಡ್ ಜಾಲ್ಲ್ಯಾ ವೆಳಾರ್ ಧಾರಾಳ್ ವೇಳ್ ಮೆಳ್ಳಾನಾ ಕಿತೆಂ ಪುಣಿ ನವೆಂ ಶಿಕ್ಲೆಂ. ಯಾ ಶಿಕ್ಲೊಂಕ್ ಪ್ರಯತ್ನ್ ಕರ್ಚೆಂ. ಚಡ್ ವೇಳ್ ಹೆರಾಂ ಸಾಂಗಾತಾ ಭರ್ಪುನ್, ಉಲವ್ನ್ ನವ್ಯಾ ನವ್ಯಾ ಯಾ ಸದಾಂಚ್ಯಾ ವಿಷಯಾಚೆರ್ ಉಲಂವ್ಣೆಂ, ಚರ್ಚಾ ಕರ್ಚಿ, ಅಶೆಂ ಕೆದಾಳಾಯ್ Mind engage ದವ್ಚಿ.
- \* ಆತಾಂಚ್ಯಾ ಆಧುನಿಕ್ ಯಾ ಕಂಪ್ಯೂಟರ್ ಯುಗಾಂತ್ ಮನ್ಯಾಕ್ ಆಪ್ಣಾಚಿ ಮತ್ ಖಂಚಾಯಿ ವಿಷಯಾಚೆರ್ ಚಡ್ ಖರ್ಚಿಜಾಯ್ ಮ್ಹಣ್ ಗರ್ಜ್ ನಾ. ಫಕತ್ ಹಾತಾಂ ಬೊಟಾಂ ಉಪಯೋಗ್ ಕೆಲ್ಯಾರ್ ಸಗ್ಳೆಂ ಕಂಪ್ಯೂಟರ್ / ಮೊಬೈಲ್ ಸ್ಕ್ರೀನಾರ್ ಯೆತಾ. ಮತಿಕ್ ಕಾಂಯ್ ಕಾಮ್‌ಚ್ ನಾ. ದೆಕುನ್ ಗರ್ಜೆಕ್ ಮಾತ್ ಹಿಂ ಉಪಯೋಗ್ ಕರುನ್ ಹೆರ್ ವೆಳಾರ್ ಆಮ್ಚೆ ಮತಿಕ್ ಕಾಮ್ ದಿಲ್ಯಾರ್ ಆಮಿ ಭಲಾಯ್ಕಿಂತ್ ಉರ್ದೆಲ್ಯಾಂವ್. ಆಮ್ಚೆ ಉತರ್ ಪ್ರಾಯೆರ್ ಆಮಿ ಆಮ್ಚೆ ಕುಟ್ಮಾಗಾರಾಂಕ್ ಚಡಿತ್ ವೊಜೆಂ ಜಾಂವ್ಣೆನಾಂವ್.

ಡಾ|| ಜಸಿಂತ್  
ಅಸೋಸಿಯೆಟ್ ಪ್ರೊಫೆಸರ್  
ಫಾ| ಮುಲ್ಲರ್ಸ್ ಹೋಮಿಯೊಪಥಿಕ್ ಮೆಡಿಕಲ್ ಕಾಲೇಜ್,  
ದೇರಳಕಟ್ಟೆ  
Ph.: 9448155071



# ಭುರ್ಗಿಂ ಆಮ್ಚಿಂ ----- ?

ಭುರ್ಗಿಂ 'ದೇವಾಚೆಂ ಆಚರ್ಯಾಂಚೆಂ ದೇಣೆಂ' ಮ್ಹಣ್ತಾಂವ್ ಆಮಿಂ. ಭುರ್ಗಿಂ ಸಂಸಾರಾಂತ್ ಆಸಾತ್, ಜಲ್ಮತಾತ್ ಆನಿ ಜಿಯೆತಾತ್ ದೆಕುನ್ ಹೊ ಸಂಸಾರ್ ಚಡ್ ಸೊಭಾಯೆಚೊ, ಆಕರ್ಷಣೆಚೊ ಆನಿ ಜಿವಿತಾಕ್ ಧ್ಯೇಯ್ ದಿಂವ್ಚೊ ಜಾವ್ನ್ ಬದಲತಾ. ಭುರ್ಗಿಂ ಆಮ್ಚೊ ಸಂಸಾರ್ ಗ್ರೇಸ್ತ್ ಕರ್ತಾತ್. ಜಿವಿತಾಕ್ ಸೊಭಾಯ್ ದಿತಾತ್. ಧಾದೊಸ್ಕಾಯ್ ಹಾಡ್ತಾತ್. ತರೀ ಭುರ್ಗ್ಯಾಂಕ್ ವಾಡಂವ್ಚಿ ಜವಾಬ್ದಾರಿ ಶಿಶಿ ಸಲೀಸಾಯೆಚಿ ನೈಂ, ತಾಂತುನ್ ಕಷ್ಟ್ ಅಸಾತ್, ಬೆಜಾರಾಯ್ ಅಸಾ, ಕರಂದಾಯ್ ಸೊಸುಂಕ್ ಪಡ್ತಾ ಆನಿಂ ನವ್ಯಾ ಸವಲಾಂಕ್ ಘಡ್ ಕರಿಜಾಯ್ ಪಡ್ತಾ.

ಸಬಾರ್ ಪಾವ್ಚಿಂ ಹಿಂ ಭುರ್ಗಿಂ ಆಮ್ಚಿಂ ದೆಕುನ್ ಹಕ್ಕಾನ್, ಜಬರ್‌ದಸ್ತೆನ್, ಭುರ್ಗ್ಯಾಂಚ್ಯಾ ಮನೋಭಾವಾಕ್ ಆರ್ಥ್ ಕರಿನಾಸ್ತಾಂ ಆಮಿ ಹಿ ಜವಾಬ್ದಾರಿ ಪಾಳ್ಚಿ ಅಸಾ ತರ್ ಸಬಾರ್ ಪಾವ್ಚಿಂ ವಿಶೇಷ್ ರಿಂಸಾಯ್ಚಿ ಮನಾನ್ ಭುರ್ಗ್ಯಾಂನಿ ವಿಚಾರ್ ಲ್ಲೆಂ ದೀವ್ನ್ ತಾಂಕಾಂ ಹರ್ ಆನಿ ಗರ್ವಿ ಮನೋಭಾವಾಕ್ ಆಮಿ ಫಾಲ್ತೆಯೀ ಆಸಾ. ಎಕ್ **Balanced Approach** ಭುರ್ಗ್ಯಾಂ ಧೈಂ ಅಸಾ ಕರುಂಕ್ ಕಷ್ಟ್‌ಲ್ಲಾನ್, ಮತಿಚ್ಯಾ ಬೆಜಾರಾಯೆನ್, ಥೊಡೆ ಪಾವ್ಚಿಂ ಖಿಂತಿ ಬೆಜಾರಾಯೆಕ್ ವಳಗ್ ಜಾಲ್ತೆಯೀ ಅಸಾ.



“Children aren't colouring books. You don't get to fill them with your favourite colours” ಮ್ಹಣ್ತಾ Kaled Hossini (Afghan born American Novelist). ಭುರ್ಗ್ಯಾಂಚೆಂ ಜಿವಿತ್ ತುಜ್ಯಾ ಆಸಕ್ತಿಚ್ಯಾ ರಂಗಾನ್ ಭರುಂಕ್ ರಂಗಾಚೊ ಬೂಕ್ ನೈಂ ಮ್ಹಣ್ಚೆ ಭುರ್ಗ್ಯಾಂಕ್ ತಾಂಚಿಚ್ ಮ್ಹಳ್ಳಿ ಆಸಕ್ತ್ ಆಭಿರುಚ್ ಅಸಾ ಮ್ಹಣ್ ಒಳ್ಕುಂಚಿ ಗರ್ಜ್ ಅಸಾ ಮ್ಹಣ್ ಕಲೇದ್ ಹೊಸ್ತೆನಿಚಿ ಆಭಿಪ್ರಾಯ್ ಆಮ್ಕಾಂ ಸಾಂಗ್ತಾ.

ಭುರ್ಗ್ಯಾಂನಿ ಸ್ವಂತಂತ್ ಆನಿಂ ಮಾನವೀಕ್ ಮೌಲ್ಯಾಂನಿ ವಾಡಾಜಾಯ್ ತರ್, ಭುರ್ಗಿಂ ಕಸಲ್ಯಾ ಚಟುವಟಿಕೆಂತ್ ಆಸಾತ್ ಮ್ಹಳ್ಳೆಂ ಸಮ್ಜೊಂಚಿ ಗರ್ಜ್. “Don't handicap your children by making their lives easy” ಮ್ಹಳ್ಳಿಂ ಜಾಣ್ವಾಂಚಿಂ ಉತ್ರಾಂ ಆತಾಂಚ್ಯಾ ಸುಲಭಾಯೆಚ್ಯಾ, ತಾಂತ್ರಿಕತೆಚ್ಯಾ ತಸೆಂಚ್ ವ್ಹಡಿಲಾಂಚ್ಯಾ ಗರ್ಜ್ ಭಾಯ್ಲ್ಯಾ ಹುಸ್ಕಾಚ್ಯಾ ದವ್ಲತೆನ್ ವಾಡ್ಚ್ಯಾ ಭುರ್ಗ್ಯಾಂಕ್ ಜಾಗ್ರುತ್ತಾಯ್ ದಿತಾತ್.

ಬದ್ಲಾಲ್ಲ್ಯಾ ಸಮಾಜೆಂತ್, ವಿವಿಧ್ ಪಾತ್ರಾಂತ್ ಅಪ್ಲಾಕ್‌ಚ್ ಮೆತೆರ್

ಕೆಲ್ಲ್ಯಾ ಅವಯ್ ಬಾಪಾಂಯ್ಕ್ ಪ್ರತ್ಯೇಕ್ ಜಾವ್ನ್ ಅವಯಾಂಕ್, ಭುರ್ಗ್ಯಾಂಕ್ ಕಸೆಂ ವಾಡಂವ್ಚೆಂ ಮ್ಹಳ್ಳೆ ವಿಶ್ಯಾಂತ್ ಆಪ್ಲ್ಯಾ ಜವಾಬ್ದಾರಿ ವಿಶ್ಯಾಂತ್ ಆನಿ ಆಪ್ಲೆಂ ಘೆಂವ್ಚ್ಯಾ ಜವಾಬ್ದಾರಿಚೆ ಪಾತ್ರಾವಿಶಿಂ ವಿಶೇಷ್ ಗೊಂದೊಳ್ ಆನಿ ಆನಿಶ್ಚಿತಾಯ್ ಅಸಾ.



'Your children are not your children; they are the sons and daughters of life' longing for itself; They come through you but not from you .... you may give them your love but not your thoughts .... you may house their bodies but not their souls; for their souls dwell in the house of tomorrow; you may strive to be like them, but seek not to make them like you' ಮ್ಹಳ್ಳ್ಯಾ

ಖಿಲೀಲ್ ಗಿಬ್ರಾನಾಚ್ಯಾ ಉತ್ರಾಂನಿ, ಏಕ್ ಭುರ್ಗಿಂ ಕಸೆಂ ವೈಯಕ್ತೀಕ್ ಸ್ವತಂತ್ ಭಾವಾನಾತ್ಮಕ್ ಆನಿ ಆಧ್ಯಾತ್ಮಕ್ ರಚನ್ ಮ್ಹಣ್ ವಿವರಿತಾ. ಆಮ್ಚಿಂ ಭುರ್ಗಿಂ ಆಮ್ಚಿಂ ನೈಂ ತಾಂಕಾಂ ಅಪ್ಲಿಂಚ್ ಮ್ಹಳ್ಳಿಂ ಚಿಂತ್ಲ್ಯಾ, ಆಭಿರುಚ್ ಆನಿ ಆಧ್ಯಾತ್ಮೀಕ್ ವ್ಯಕ್ತಿತ್ವ್ ಅಸಾ ಮ್ಹಣ್ ಕಳಯ್ತಾ. ಹ್ಯಾ ಭುಮಿರ್ ಭುರ್ಗ್ಯಾಂಚೊ ಮಹತ್ವ್ ರಚನೆಚೊ ಮಹತ್ವ್ ವರ್ಣಿತಾ.

ಜಲ್ಮಾ ಥಾವ್ನ್ ವಾಡ್ಚ್ಯಾ ಏಕಾ ವ್ಯಕ್ತಿಚೆರ್, ಆಪ್ಲೆ ಭುರ್ಗಿಂಪಣಾಚಿ ಅವ್ಡಿ ಭೋವ್ ಪರಿಣಾಮ್‌ಕಾರಿ ಹಂತ್ ಜಾವ್ನಾಸಾ. ದೆಕುನ್ ಮುಖ್ಲ್ಯಾ ಹಂತಾಂನಿ, ಆಪ್ಲ್ಯಾ ಭುರ್ಗ್ಯಾಂಪಣಾಲ್ಯಾ ಹಂತಾಚಿಂ **Re Living** ಅನ್ವೋಗ್ ಹರೈಕಾ ವ್ಯಕ್ತಿಕ್ ಸಂತೊಸಾಚೊ ಧಾದೊಸ್ಕಾಯೆಚೊ. ಜಲ್ಮಾ ಥಾವ್ನ್ ಸ ವರ್ಸಾಂ ಪರ್ಯಾಂತ್ ( 0 - 6 yrs.) ಭುರ್ಗ್ಯಾಂಚೆಂ ಪಾಲನ್ ಪೋಷಣ್ ಆನಿ ಭುರ್ಗ್ಯಾಂಚ್ಯಾ ವ್ಯಕ್ತಿಗತ್ ಮೌಲ್ಯಾಂಕ್ ಬೊರೊ ಅನ್ವೋಗ್ ಮೆಳ್ಳೊ ತರ್, ಭುರ್ಗ್ಯಾಂಚಿ ವಾಡಾವಳ್ ಬರಿ ಜಾತಾ ಮ್ಹಣ್ತಾತ್ ಮನೋತಜ್ಜ್.

ಭುರ್ಗ್ಯಾಂಕ್ ಸಮಾಧಾನೆಚೆಂ, ಮೊಗಾಚೆಂ ವಾತಾವರಣ್, ಶಿಸ್ತೆಚೆಂ ಜಿವಿತ್ ಫಾವೊ ಜಾಲ್ಯಾರ್ ಸಮಾಜ್ ಬರಿ ಜಾತಾ. ಭುರ್ಗ್ಯಾಂಕ್ ಭಲಾಯ್ಕಿ, ಜಾಣ್ವಾಯ್ ವಾಡೊಂಕ್ ವ್ಯಾಯಾಮ್ ಆನಿ ಬೂಕ್ ಗರ್ಜೆಚೆ ದೆಕುನ್, ಭುರ್ಗ್ಯಾಂಕ್ ಜಾಣ್ವಾಯೆಚ್ಯಾ ಬೂಕಾಂ ವಿಶಿಂ, ಆಪಾಪ್ಲ್ಯಾ ಬರ್ಯಾ ಭಲಾಯ್ಕಿ ವಿಶಿಂ, ಪರಿಸರಾಚ್ಯಾ ಭಲಾಯ್ಕಿ ವಿಶಿಂ, ಮನಾಂ ವೊಡ್ಡಿ ಗರ್ಜ್.

- ಡಾ|| ರೋಚ್‌ವೀರಾ ಡಿಸೋಜಾ



## ಅಭಿನಂದನಾ

2015-2016ವ್ಯಾ ವರ್ಷಾಕ್ ಸಾಂ. ಉವಿನ್ ಪಿ.ಯು. ಕೊಲೆಜ್, ಸ್ಕೂಡೆಂಟ್ ಕೌನ್ಸಿಲಾಚೊ ಅಧ್ಯಕ್ಷ, ತಶೆಂ ವಾಲೆನ್ಸಿಯಾ ಫಿರ್ಗಜೆಚ್ಯಾ ವೈ.ಸಿ.ಎಸ್. ಘಟಕಾಚೊ ಅಧ್ಯಕ್ಷ ಜಾವ್ನ್ ಜುನಾಂಉತ್ ಜಾಲ್ಲ್ಯಾ ತಶೆಂಜ್ ಎಪಿಸ್ಕೋಪಲ್ ಸಿಟಿ ವಾರಾಡ್ಯಾಚೊ ವೈಸಿವನ್ ಕಾರ್ಯದರ್ಶಿ ಜಾವ್ನ್ ವಿಂಜುನ್ ಆಯಿಲ್ಲ್ಯಾ ವಗ್ರಾ, ರೆಲ್‌ಸ್ಟನ್ ತುಕಾ ಆಮ್ಚೆ ರಾಸ್ ರಾಸ್ ಉಲ್ಲಾಸ್. ಅಕ್ಟೋಬರ್ 25 ತಾರಿಕೆರ್ ತುಜೊ ಜಲ್ಮಾ ದಿವನ್ ಆಜರಣ್ ಕರ್ಚ್ಯಾ ತುಕಾ ಆಮಿ ಲಾಂಭ್ ಆವ್ಕ್ ಬಳ್ ಭಲಾಂಱಿ ಆನಿ ಸರ್ವ್ ಬರೆಂ ಮಾಗ್ತಾಂವ್.

**ರೆಲ್‌ಸ್ಟನ್ ಲೋಬೊ**

ಡ್ಯಾಡಿ : ಬಿಚ್ಚಡ್ ಲೋಬೊ  
 ಮಾಮ್ಮಿ : ಲ್ಯಾಂತ್ರಾ ಲೋಬೊ  
 ಭಾವ್ : ರೊಜ್ನಿ ಆನಿ ರೈನಾಡ್, ಸಾಂ. ಬಲ್ಟಾಂವ್ ನಾಟೊ

## ಚೆಡ್ವಾ ಪರೈಚೊ ಉದ್ವಾಪೊ



ದೀಸ್ ಜಾಲೆ ಪಾಶಾರ್ ತುವೆಂ ಆಮ್ಕಾಂ ಆದೇವ್ಸ್ ಮಾಗೊನ್ ಉಡಾಸ್ ಕಾಡ್ತಾಂವ್ ತುಜೊ ಆಮಿ ಮೊಗಾನ್ ಸಂಸಾರಿ ಜಿವಿತ್ ಆಮ್ಚೆ ಖಾತಿರ್ ಜರವ್ನ್ ಸೊಡ್ನ್ ಗೆಲಾಯ್ ಆಮ್ಕಾಂ ಸಾಂಡುನ್

ದೆವಾನ್ ಆಪಯ್ಲೆಂ ತುಕಾ ಮೊಗಾನ್ ಪಾಳೊ ದಿಲೊಯ್ ತಾಕಾ ವ್ಹಡಾ ಖುಶೆನ್ ದುಖಾನ್ ಭರೊನ್ ಜಳಯ್ತಾಂವ್ ವಾತಿ ಸರ್ವೆಸ್ಪರ್, ಸರ್ಗಿಂ ರಾಜಾಂತ್ ದೀಂವ್ ತುಕಾ ಸಾಸಾಣ್ ಶಾಂತಿ



**ಫ್ರಾನ್ಸಿಸ್ ಫೆರ್ನಾಂಡಿಸ್**

ಜನನ್: 12-10-1937  
 ಲಗ್ನ್: 29-4-1963  
 ಮರಣ್: 23-11-2011

ಶೃದ್ಧಾಂಜಲಿ ಭೆಟಯ್ತಾತ್:  
 ಪತಿಣ್: ಮೇರಿ ಫೆರ್ನಾಂಡಿಸ್  
 ಪೂತ್/ಸುನೊ, ಧುವೊ/ಚಾಂವಂಯ್ ಆನಿ ನಾತ್ರಾಂ.  
 ಕಾರ್ಮೆಲ್ ವಾಡೊ





ಲ್ಯಾನ್ ಕ್ರಿಸ್ತಾಂವ್ ಸಮುದಾಯ - ನವೆಂಬರ್ ಮಹಿನ್ಯಾಂತ್

ನವೆಂಬರ್: ಎಫೆಚ್ 4:17-32

ದಸೆಂಬರ್: 1 ಕೊರಿಂಥ್ 12:12-31

ವಾಡೊ	ಘರ್	ತಾರಿಕ್	ದೀಸ್
ಲೂಡ್ಸ್	ಸೆಲಿನ್ ಡಾಯಸ್, ಗೋರಿಗುಡ್ಡ	3	ಮಂಗ್ಳಾರ್
ಬಾಳೊಕ್ ಜೆಜು	ವಲೇರಿಯನ್/ಐರಿನ್ ಪಿಂಟೊ ನೆಹರು ರೋಡ್	5	ಬ್ರೆಸ್ತಾರ್
ಬಾಳೊಕ್ ಮರಿ	ಗಿಲ್ಬರ್ಟ್/ ಜುಲಿಯಾನಾ ರೇಗೊ, ಜೆಪ್ಪು ಮಜಿಲ್ಲಾ	8	ಆಯ್ತಾರ್
ಪವಿತ್ರ್ ಆತ್ಮೊ	ಜೋಯ್ಸ್ ಡೆಸಾ	8	ಆಯ್ತಾರ್
ಇಗರ್ಜೆ ವಾಡೊ	ಇಗ್ನೇಶಿಯಸ್/ಕ್ರಿಸ್ತಿನ ಡಿ'ಸೋಜ, ಕರಿಸ್ನಾ ಅಪಾರ್ಟ್‌ಮೆಂಟ್	9	ಸೊಮಾರ್
ಭಾ. ರೊಜಾರ್	ರೊನಾಲ್ಡ್ ವಿಕ್ಟರ್/ಎಲಿಜಾಬೆತ್ ಸೆರಾವೊ, ಸೂರಜ್ ಪ್ಯಾಲೆಸ್	10	ಮಂಗ್ಳಾರ್
ಕಾರ್ಮಲ್	ಬೆಟ್ಟಿ ಪಿರೇರಾ, ವಾಲೆನ್ಸಿಯಾ ಮೆನ್ಸನ್ 301	11	ಬುದ್ವಾರ್
ನಿತ್ಯಾದಾರ್	ಜೋನ್/ಗ್ರೇಸಿ ಡಿ'ಕೊಸ್ತಾ, ಬಿಷಪ್ ಕಂಪೌಂಡ್	11	ಬುದ್ವಾರ್
ಸಾಂ ಆಂತೊನ್	ಜೋಸೆಫ್/ರೆನ್ನಿ ವಾಸ್, ಕಣಾಚುರ್ ಅಪಾರ್ಟ್‌ಮೆಂಟ್	12	ಬ್ರೆಸ್ತಾರ್
ಸಾಂ ಆನ್ನಾ	ನೊರಿನ್ ಕ್ರಾಸ್ತ, ರೊಯಲ್ ಪಾರ್ಕ್ 502	12	ಬ್ರೆಸ್ತಾರ್
ವೆಲ್ಲಂಕಣಿ	ವೀರಾ ಡಿ'ಸೋಜ, ಶೀತಲ್ ಟವರ್ಸ್ ಎ ಬ್ಲಾಕ್ 302	12	ಬ್ರೆಸ್ತಾರ್
ಸಾಂ ಜುಜೆ	ಮೇರಿ ಪಿಂಟೊ, ಸುವರ್ಣ ರೋಡ್	15	ಆಯ್ತಾರ್
ಭಾ. ಮಿರ್ರಾ ವಾಡೊ	ಸೆಲಿನ್ ನೊರೊನ್ಟಾ, ಚವ್ಪೊ ಕ್ರಾಸ್ ಸೂಟರ್ ಪೇಟೆ	15	ಆಯ್ತಾರ್
ಜೆ.ಪವಿತ್ರ್ ಕಾಳ್ಜಾಚೊ ವಾಡೊ	ವಿನ್ಸೆಂಟ್/ಸಿಸಿಲಿಯ ಕುಟಿನ್ಟಾ, ಕೆನರಾ ನರ್ಸರಿ ಲೇನ್	16	ಸೊಮಾರ್
ಫೆರೆರ್	ಆಂಡ್ರೆ ಮಿನೇಜಸ್	18	ಬುದ್ವಾರ್

ಕುಟ್ಮಾಂತ್ಲಿಂ ಫಣಿತಾಂ

ವೊಲಾಂ:

- ಅಕ್ಟೋಬರ್ 4 : ಶಾನ್ ಐಸಾಯಾ ರೇಗೊ, ಪುತ್ ಅನುಪ್ ಡೆನ್ವರ್ ರೇಗೊ ಆನಿ ಸಿರಿಜಾ ಮರಿಯ ರೇಗೊ ವಾಲೆನ್ಸಿಯಾ
- ಅಕ್ಟೋಬರ್ 23 : ರೀಯಾ ಡೇಲ್ ಡಿ'ಸೋಜ, ಧುವ್ ರೋಹಿತ್ ಜೊನ್ ಡಿ'ಸೋಜ ಆನಿ ಡಾಲಿನಿ ಪ್ರೇಮಿತಾ ಡಿ'ಸೋಜ - ಬಜಾಲ್
- ಅಕ್ಟೋಬರ್ 24 : ಲಿಯಾ ರೆಜಿನಾ ಪಿಂಟೊ, ಧುವ್ ಪ್ರವೀಣ್ ಮಾರ್ಕ್ ಆನಿ ಸಮಂತ ಒಲಿವ್ ಪಿಂಟೊ ವಾಲೆನ್ಸಿಯಾ

ಲಗ್ನಾಂ

- ಅಕ್ಟೋಬರ್ 4 : ಅರುಣ್ ಕ್ಲೈವ್ ಡಿ'ಸಿಲ್ವಾ ಪುತ್ ವಾಲ್ಟರ್ ರೊಜಾರಿಯೋ ಡಿ'ಸಿಲ್ವಾ ಆನಿ ಕೊಸೆಸ್ ರೊಡಿಗಸ್ ಮರಿಯಾಶ್ರಮ್ ನತಾಶಾ ರುಹಿನಾ ವಾಸಾಲಾಗಿಂ, ಧುವ್ ಜೊಸ್ಸಿ ಆನಿ ವಿನೀತಾ ವಾಸಾಚಿ - ಭಾ.ಮಿರ್ರಾ ವಾಡೊ
- ಅಕ್ಟೋಬರ್ 17 : ಆರುಣ್ ಮೆಲ್ವಿನ್ ನೊರೊನ್ಟಾ, ಪುತ್ ಪಾವ್ಲ್ ನೊರೊನ್ಟಾ ಆನಿ ಸೆಲಿನ್ ಮೆಂಡೊನ್ಟಾ - ಭಾ. ಮಿರ್ರಾ ವಾಡೊ ರೇಶ್ಮಾ ಲಾಗಿಂ, ಧುವ್ ಜೆರೊಮ್ ಆನಿ ಜೆಸ್ಸಿಂತಾಚಿ - ಸೊಲುರ್
- ಅಕ್ಟೋಬರ್ 18 : ಅಲ್ವಿನ್ ಪಿಂಟೊ, ಪುತ್ ಅಂಟಿನಿ ಪಿಂಟೊ ಆನಿ ಮೇರಿ ಪಿಂಟೊ ಕೆಲರಾಯ್ ಶೀತಲ್ ನೀಶಾ ಡಿ' ಸೋಜಲಾಗಿಂ, ಧುವ್ ವಿಲ್ವಿಯಂ ಆನಿ ರೋಜಿ ಆನ್ನಾ ಡಿ' ಸೋಜಾಚಿ - ಪವಿತ್ರ್ ಆತ್ಮೊ ವಾಡೊ
- ಅಕ್ಟೋಬರ್ 24 : ಆಸ್ಕರ್ ಜೋನ್ ಪಿಂಟೊ, ಪುತ್ ವಿಕ್ಟರ್ ಜೋನ್ ಪಿಂಟೊ ಅನಿ ಪ್ಲಾವಿಲ್ಲಾ ಗ್ರೇಸ್ ಪಿಂಟೊ - ಬೆಂದುರ್ ಡಿಯೋನಾ ಆಸ್ಕಾಲಾಗಿಂ, ಧುವ್ ಶಾಬಿರ್ ಆನಿ ಜೆಸ್ಸಿಂತಾ ಮರ್ಲಿ, ಭಾ. ರೊಜಾರ್ ವಾಡೊ
- ಅಕ್ಟೋಬರ್ 26 : ಹೆನ್ರಿ ಡಿ'ಸೋಜ, ಪುತ್ ರೊಬರ್ಟ್ ಡಿ'ಸೋಜ ಆನಿ ಎಲ್ಲಿನ್ ಡಿ'ಸೋಜ - ಪಕ್ಷಿಕೆರೆ ರೂಪಾ ಮಸ್ಕರೇನಸಾಲಾಗಿಂ, ಧುವ್ ರಜನ್ ಆನಿ ಜಾನಕಿಚಿ ಭಾ. ರೊಜಾರ್ ವಾಡೊ



ಮುಕ್ಲೊ ಅಂಕೊ ನತಲಾಂ ಫೆಸ್ತಾಚೊ ವಿಶೇಸ್ ಅಂಕೊ ಜಾವ್ನಾಸ್ತೆ.



ಹೊ ಅಂಕೊ ರಂಗಾಳ್ ಪಾನಾಂನಿ ಪಾಯ್ಸ್ ಜಾತಲೊ.

ತುಮ್ಮಿ ಲೇಖನಾಂ, ಕವನಾಂ, ಚುಟುಕಾಂ, ಕಾಣೆಯೊ, ಪಿಂತುರಾಂ, ಜಾಹೀರಾತಾಂ ಇತ್ಯಾದಿ ದೀಂವ್ಕ್ ನಿಮಾಣೆ ತಾರೀಕ್ ದಸೆಂಬರ್ 3, 2015.



**JOCKEY**  
clothing mankind since 1876

**JOCKEY**  
clothing mankind since 1876

ಜಾಲಿ

**Way 2 Wear**, Mangalore Gate, Bendorewell, Ph: 4255747



**HIRE PROFESSIONAL BALLROOM DANCERS  
FOR YOUR EVENTS & WEDDINGS**



[www.celebrationsworld.in](http://www.celebrationsworld.in)

Ho Ho Ho

**Hire A  
SANTA**

For X-MAS, Weddings & Other Events

Introducing Lady Santa

**For Bookings Contact : 9844473114 / 9845739518**



# ಸಿ.ಎಲ್.ಸಿ. ವಾಲೆನ್ಸಿಯಾ ಬೈಬಲ್ ಕ್ವಿಜ್ - 2015

ಕ್ವಿಜ್ ತಯಾರಕ: ಡೊಲ್ಫಿ ಸಲ್ಡನ್

ನಿಯಮಾಂ:

1. ಸಿ.ಎಲ್.ಸಿ.ಚ್ಯಾ ಸಾಂದ್ಯಾಂನಿ ವ ತಾಂಚ್ಯಾ ಘರಾಂನಿ ಹಾಂತುಂ ಪಾತ್ರ್ ಘೆಂವ್ಕ್ ಆವ್ಕಾಸ್ ನಾ.
2. ಎಕಾ ಕುಟ್ಮಾ ಥಾವ್ನ್ ಎಕ್ಲಾಕ್ ಮಾತ್ರ್ ಪ್ರವೇಶ್.
3. ವಾಲೆನ್ಸಿಯಾ ಫಿರ್ಗಜ್‌ಗಾರಾಂಕ್ ಮಾತ್ರ್ ಹ್ಯಾ ಕ್ವಿಜಾಂತ್ ಪಾತ್ರ್ ಘೆಂವ್ಕ್ ಆವ್ಕಾಸ್.
4. ಅಧ್ಯಾಯ್ ನಂಬರ್ ದಿಲಾಂ, ವಾಕ್ಯ್ ನಂಬರ್ ಮಾತ್ರ್ ಬರೊಂವ್ಚೆಂ.
5. 'ಎಕ್ಲಟ್' ಪತ್ರಾಚ್ಯಾ ಕ್ವಿಜಾಚ್ಯಾ ಪಾನಾರ್ ಬರವ್ನ್ ಧಾಡ್ಚೆಂ.
6. ಜಾಪಿ ಫಿರ್ಗಜ್ ದಪ್ಪರಾಕ್ ಪಾವೊಂಕ್ ನಿಮಾಣಿ ತಾರಿಕ್ ನವೆಂಬರ್ 28, 2015
7. ಹ್ಯಾ ಕ್ವಿಜಾಂತ್ ಏಕ್ ಮಾತ್ರ್ ಇನಾಮ್ ರು. 1000/-.
8. ಎಕಾ ವರ್ನಿ ಚಡ್ ಜಾಪಿ ಆಯ್ಲಾರ್ ಇನಾಮ್ ಸೊಡ್ತೆರ್ ವೆತೆಲೆಂ.
9. ಸಾಕೊರ್ ಜಾಪಿ ಆನಿ ಬಹುಮಾನ್ ವಿಜೇತಾಚಿಂ ನಾಂವ್ ದಶೆಂಬರ್ ಮಹಿನ್ಯಾಚ್ಯಾ 'ಎಕ್ಲಟ್' ಪತ್ರಾರ್ ಫಾಯ್ಸ್ ಜಾತೆಲೆಂ.
10. ಇನಾಮ್ ಸಿ.ಎಲ್.ಸಿ.ಚ್ಯಾ ಫೆಸ್ತಾ ದಿಸಾ ದಶೆಂಬರ್ 13 ತಾರಿಕ್ ಆಯ್ತಾರಾ ದುಸ್ರ್ಯಾ ಮಿಸಾ ಉಪ್ರಾಂತ್ ಹೊಲಾಂತ್ ಸಹಮಿಲನಾ ವೆಳಾರ್ ಮೆಳ್ತೆಲೆಂ.
11. ಪ್ರವೇಶ್ ಪತ್ರಾರ್ ನಾಂವ್, ವಾಡೊ ಆನಿ ಟೆಲಿಫೊನ್ ನಂಬರ್ ಜರೂರ್ ಬರಂವ್ಚೆಂ.

1. ತುಮ್ಮೆಂ ಕಮರ್ ಬಾಂದಾ ಆನಿ ತುಮ್ಮೆ ದಿವೆ ಪೆಟೊವ್ನ್ ಧರಾ.  
(ಲೂಕ್ ಅಧ್ಯಾಯ್ 12, ವಾಕ್ಯ್ .....
2. ಜೊ ಕೋಣ್ ದೆವಾಳಾಚ್ಯಾ ನಾಂವಾನ್ ಸಪುತ್ ದಿತಾ, ತೊ ದೆವಾಳಾಚ್ಯಾ ಆನಿ ತಾಂತುಂ ನಿವಾಸ್ ಕರ್ತಾ ತ್ಯಾ ದೆವಾಚ್ಯಾ ನಾಂವಾನ್ ಸಪುತ್ ದಿತಾ. (ಮಾತೆವ್ ಅಧ್ಯಾಯ್ 23 ವಾಕ್ಯ್ .....
3. ತುಮ್ಮೆ ಖಾತಿರ್ ಹಾಂವೆಂ ಕಾಡ್ಲೆಲಿ ವಾಂವ್ಡ್ ಕಾಂಯ್ ವ್ಯರ್ಥ್ ಜಾತಾಗಾಯ್ ಮ್ಹಣ್ ಮ್ಹಣ್ಕಾ ಭೈಂ ದಿಸ್ತಾ.  
(ಗಾಲಾತ್‌ಗಾರಾಂಕ್ ಪತ್ರ್ ಅಧ್ಯಾಯ್ 4, ವಾಕ್ಯ್ .....
4. ಅಶೆಂ ಥಂಯ್ ಸಬಾರ್ ಜಣ್ ತಾಕಾ ಸತ್ಮಾನುಂಕ್ ಪಾವ್ಲೆ. (ಜುವಾಂವ್ ಅಧ್ಯಾಯ್ 10 ವಾಕ್ಯ್ .....
5. ಉಪ್ರಾಂತ್ ಜಾಕೊಬಾನ್ ಫಾರಾವ್ಯಾಕ್ ಆಶೀರ್ವಾದ್ ದಿಲೊ ಆನಿ ತಾಚೆ ಥಾವ್ನ್ ಪಯ್ಸ್ ಸರೊ  
(ಉತ್ಪತ್ತಿ: ಅಧ್ಯಾಯ್ 47 ವಾಕ್ಯ್ .....
6. ಹಾಂವ್ ಇಸ್ರಾಯೆಲಿತಾಂ ಬರಾಬರ್ ಆಸ್ತಲೊಂ ಆನಿ ತಾಂಚೊ ದೇವ್ ಜಾತೊಲೊಂ.  
(ನಿರ್ಗಮನ್: ಅಧ್ಯಾಯ್ 29 ವಾಕ್ಯ್ .....
7. ಸರ್ವೆಸ್ಪರಾ, ತುಜೆಂ ಉತರ್ ಸಾಸ್ಣಾಕ್ ತಗ್ತಾ. ಸರ್ಗಾ ಭಾಶೆನ್ ತೆಂ ಧಿರ್ ಆಸಾ.  
(ಕೀರ್ತನ್: ಅಧ್ಯಾಯ್ 119 ವಾಕ್ಯ್ .....
8. ಮನ್ಯಾಚೆಂ ಕಾಳಿಜ್ ತಾಚೊ ಚಹರೊ ಬದ್ಲಿತಾ. ಬರ್ಯಾ ಖಾತಿರ್ ವ ವಾಯ್ವಾ ಖಾತಿರ್.  
(ಸಿರಾಖ್: ಅಧ್ಯಾಯ್ 13 ವಾಕ್ಯ್ .....
9. ಥಕ್ಲಲ್ಯಾಕ್ ತೊ ಸಕತ್ ದಿತಾ. ಬಳ್ ನಾತ್ಲೆಲ್ಯಾಕ್ ತೊ ಘಟಾಯ್ ದಿತಾ.  
(ಇಸಾಯಿಯಾ: ಅಧ್ಯಾಯ್ 40, ವಾಕ್ಯ್ .....
10. ಮ್ಹಜೆ ಖಿಂತಿಕ್ ಒಕತ್ ನಾ. ಮ್ಹಜೆಂ ಕಾಳಿಜ್ ಪಿಡೆಸ್ತ್ ಜಾಲಾಂ.  
(ಜೆರೆಮಿಯಾ: ಅಧ್ಯಾಯ್ 8 ವಾಕ್ಯ್ .....

ನಾಂವ್: .....
ವಾಡೊ: .....
ಟೆಲಿಫೊನ್ ನಂ: .....



**HW** MENS SMART CASUALS ಹೆಚ್ ಡಬ್ಲ್ಯೂ

ಜಾರಿ  
**JOCKEY**  
clothing mankind since 1876

**PLANET 9**  
ಪ್ಲಾನೆಟ್ 9

**Planet 9** Opp. City Centre, K.S. Rao Road, Ph: 2443564



' Helping you to see better '

**VISION OPTICS**  
EYE & CONTACT LENS CLINIC

Shalimar Complex, Near Ganesh Medicals  
Kankanady, Mangalore 575 002  
Ph: 0824 2433431

**Dr. Nelly Nazareth**  
M.B.B.S., D.O.M.S., D.N.B.(OPHTHAL)  
Eye Surgeon

Eye Test Timings: 1:30 to 2:30pm  
5:30 to 7:30pm by appointment only







# ಆಮ್ಲಿಂ ಭುರ್ಗಿಂ ಆಮ್ಲೆಂ ದಾಯ್ಜ್

ನೆಣ್ಣುಲಿಂ ಮಾಣ್ಣುಲಿಂ ಆಂಜಾಳ್ ಭುರ್ಗಿಂ ಜಾವ್ನ್ ಆಸಾ ರಾಜ್ ತಾಂಚಿಂ ಸರ್ಗಿಂ ಶಿಸಾಂಕ್ ಸಾಂಗ್ಲೆಂ ಜೆಜುನ್ ಸ್ವಶ್ಚ ಉತ್ರಾಂನಿ ವಾಚ್ಚೆಂ ಆಮಿ ಭಾವಾಡ್ತಾಂನಿ ಜೆಜುಚ್ಯಾ ಪತ್ರಾಂನಿ.



ಆಮ್ಲಿಂ ಭುರ್ಗಿಂ ಫಾಲ್ಯಾಂಚೆಂ ಆಮ್ಲೆಂ ದಾಯ್ಜ್ ವ್ಹಡಿಲಾಂನಿ ಆಶೆಂವ್ಚೆಂ ಭುರ್ಗ್ಯಾಂನಿ ಜಾಂವ್ಕ್ ಇಜ್ಜೆರ್, ವಯ್ಜ್ ಕೊಣ್ ಸಾವ್ಕಾರ್ ಯಾ ನವ್ಕರ್ ತೆಂ ದೆವಾಚೆಂ ನಿರ್ಮೊಣೆಂ ಮಾಗೊಂಕ್ ಫಾವೊ ಕುಟ್ಮಾಂತ್ ಯೆಂವ್ಚ್ಯಾಕ್ ದೇವ್ ಆಪವ್ಣೆಂ.

ದುಬ್ಳಿಕಾಯೆಂತ್ ಭುರ್ಗ್ಯಾಂಚೆಂ ಕರುಂಕ್ ಜಾಯ್ನಾಸ್ತಾಂ ಪೋಶಣ್ ಗಿರೆಸ್ತಾಂಚ್ಯಾ ಬೊಂಗ್ಲಾಂತ್ ಹಾಂಚೆಂ ಜಾವ್ನ್‌ಚ್ ಆಸಾ ಶೋಷಣ್. ಚೊವ್ದಾ ವರಾಂ ಭಿತರ್ಲ್ಯಾಂಕ್ ಕಾಮಾಕ್ ಆವ್ಕಾಸ್ ನಾ ಕಾನೂನ್ ಪಯ್ಲಾಂ ಮುಕಾರ್ ಹಾಕಾ ಕೋಣ್ ಘೆತಾ ಮಾನುನ್.

ಭುರ್ಗಿಂ ನಾತ್ಲಿಂ ಜೊಡಿಂ ಖಂತಿನ್ ಆಸಾತ್ ಖರೊನ್ ಭುರ್ಗ್ಯಾಂಚೆಂ ದೆಣೆಂ ಲಾಬ್ಜ್ಯಾಕ್ ಆಂಗಯ್ತಾತ್ ಆಂಗೊವ್ಣ್ ಧಾರುಣ್ ಆವಯೊ ಜಲ್ಮಾಲ್ಲ್ಯಾ ಬಾಳಾಂಕ್ ಉಡಯ್ತಾತ್ ಕಚ್ಯಾಂತ್ ಧಾರ್ಕಿಕ್ ಭಯ್ಣಿಂ ಆವಯ್ ಸಾರ್ಕಿ ಜಪನ್ ಘೆತಾತ್ ಆಸ್ಯಾಂತ್.

ಕಸೊ ರೂಕ್ ತಶಿಂ ಫಳಾಂ ಆಪ್ಲ್ಯಾ ರುಚಿಚಿಂ ಕಶಿಂ ಆವಯ್ ಬಾಪಯ್ ತಶಿಂ ಬಾಳಾಂ ಹೆರಾಂಚ್ಯಾ ದೆಕಿಚಿಂ ವ್ಹಡಿಲಾಂನೊ ಆಪ್ಲ್ಯಾ ಭುರ್ಗ್ಯಾಂಕ್ ಚಿಡಾಯ್ತಾತ್, ದುಕಯ್ತಾತ್ ದುಸ್ರ್ಯಾ ಭುರ್ಗ್ಯಾಂಕ್ ತುಲನ್ ಕರುನ್ ಧಾಡಾವ್ನ್ ಶಿಕಯ್ತಾತ್.

ಆಮ್ಚ್ಯಾ ಕುಟ್ಮಾಂತ್ ಆಸ್ಲೆಂ ತರ್ ಬರ್ಯಾ ಭುರ್ಗ್ಯಾಂಚೆಂ ಬಿರೆಂ ವಾಲೆನ್ನಿಯಾ ಪರಿಸರಾಂತ್ ವಾಳೆಲೆಂ ಸುಗಂಧ್ ವಾರೆಂ ಆಮ್ಲಿಂ ಭುರ್ಗಿಂ ಜಾಂವ್ಚಿತ್ ಚತುರ್ ಹರೈಕಾ ಸಂಗಿಂತ್ ಆಸೊಂದಿತ್ ತಿಂ ಕೆದ್ನಾಂಯ್ ಪಯ್ಲ್ಯಾ ಪಂಗಿಂತ್.

- ಮರ್ವಿನ್, ಪವಿತ್ರ್ ಅತ್ಯಾ ವಾಡೊ

# ದುರಾಂ

ಚಡ್ತಾವ್ ವ್ಹಡಿಲಾಂನಿ ಸಾಂಗ್ಲೆಂ ಆಸಾ ಆಮ್ಲಿಂ ಭುರ್ಗಿಂ ಆಯ್ಕಾನಾಂತ್ ಕಶಿಂ ಆಯ್ಕತೆಲಿಂ ಶಿರ್ಕಾವ್ನ್ ಬಸ್ಲಾರ್ ಇಯರ್‌ಫೊನ್ ಕಾನಾಂಕ್.

# ಎಕ್ಸುರಿಂ

ಭುರ್ಗ್ಯಾಂಕ್ ಫುಡಾರಾಕ್ ಪಾವವ್ನ್ ಮಾತಾರಿಂ ಆವಯ್-ಬಾಪಯ್ ಎಕ್ಸುರಿಂ ಉಲ್ಲಿಂ ನಾಡಾಂತ್ ಭುರ್ಗಿಂ ಫುಡಾರ್ ಸೊಧುನ್ ಉಬ್ಲಿಂ ಯುರೋಪ್, ಕೆನಡಾಂತ್

- ಮರ್ವಿನ್, ಪವಿತ್ರ್ ಕಾಳ್ಜಾ ವಾಡೊ



# ಬೀಫ್ ಧಂಯ್ ಕಡಿ


ಜಾಯ್ ಪಡ್ಚೊ ವಸ್ತು: 1 ಕಿಲೊ ಬೀಫಾಚೆಂ ಮಾಸ್, 2 ಕೊಪಾಂ ಧಂಯ್, 2 ಕುಲೆರಾಂ ತೂಪ್, 1 ಪಿಯಾವ್ (ಬಾರೀಕ್ ಶಿಂದ್), ಮೀಟ್ ರುಚಿ ತೆಕೆದ್.



ಶಿಂದ್ಲಾಕ್: 2 ಪಿಯಾವ್, 10-12 ಬೊಂಯೆಲೊ ಲೊಸುಣ್, 1 ಇಂಚ್

ಆಲೆಂ, 2 ತರ್ರೊ ಮಿರ್ಸಾಂಗೊ, 2 ಟೊಮೆಟೊ.

ಆಳೆನಾಕ್: 4-5 ಸುಕ್ಯೊ ಲಾಂಬ್ ಮಿರ್ಸಾಂಗೊ, 2 ಕುಲೆರಾಂ ಕನ್ನಿರ್, 1/2 ಕುಲೆರ್ ಜಿರೆಂ, 1/4 ಕುಲೆರ್ ಮಿರಿಂ, 1/2 ಕುಲೆರ್ ಕಸೊಸೊ, 1 ಕುಡ್ಲೊ ತಿಕೆಸಾಲ್, 4-5 ಬಾದ್ಲಾಂ, 4-5 ಲೊಂಗಾಂ, 1/4 ಕುಲೆರ್ ಸಾಸಾಂವ್, 1/4 ಕುಲೆರ್ ಮೆತಿ, 1/4 ಕುಲೆರ್ ಬಡಿಶೇಫ್, ಸಕ್ಕಡ್ ತೊವ್ಕಾರ್ ಭಾಜುನ್ ಅರೆಂ ಕುಲೆರ್ ಹಳ್ಳಿ ಪಿಟೊ, ಇಲ್ಲಿ ಆಮ್ಲಾಣ್, ಕಾಲ್ಡೆಂ ಮೊಳೆಂ ನಾರ್ಲ ಫಾಲ್ಸ್ ಗಂಧ್ ಆಳೆನ್ ವಾಟ್.



ಕರ್ಚಿ ರೀತ್: ಮಾಸ್ ಹಳ್ಳಾಚೆ ಕುಡ್ಲೆ ಕರ್ನ್ ಧುವ್ನ್, ಧಂಯ್, ಮೀಟ್ ಫಾಲ್ಸ್ ಉಕೊಡ್. ಹಳ್ಳೆ ಉಕಡ್ಲ್ಯಾ ಉಪ್ರಾಂತ್ ಶಿಂದಾಪ್ ಫಾಲ್ಸ್ ಇಲ್ಲೊ ವೇಳ್ ಉಕಡ್. ಉಪ್ರಾಂತ್ ಆಳೆನ್ ಫಾಲ್ಸ್ ಕಡಿ ಹಳ್ಳೆ ಕರ್ನ್ ಖಿತ್ಲೆತೊ ಕಾಡ್ನ್, ತುಪಾಂತ್ ಪಿಯಾವ್ ಭಾಜುನ್ ಪೊಣ್ಣೆ ದಿ.

ಶ್ರೀಮತಿ ಕಾರ್ಮೆಲೀಟಾ ಡಿ'ಸೋಜ, ನಿತ್ಯಾದಾರ್ ವಾಡೊ

# ಕಾಜಾರಾ ಉಪ್ರಾಂತ್!!

ಹಾಸೊ

ಫೊವ್ ಆನಿ ಬಾಯ್ಲ್ ಸ್ಕೂಟರಾರ್ ಆವೊರಾನ್ ಸಿನೆಮಾಕ್ ಯೆತಾಸ್ತಾನಾ ಏಕ್ ಕತ್ತೆಂ ಸ್ಕೂಟರಾಕ್ ಆಡ್ ಯೆತಾ.

ಫೊವ್ : ಪಳೆ, ತುಜ್ಯಾ ಕುಟ್ಮಾಂತ್ಲೆಂ ತುಜೆಲಾಗಿಂ ಉಲಂವ್ಕ್ ಆಡ್ ಆಯ್ಲಾಂ!!

ಬಾಯ್ಲ್ : ತುಜೆಕಡೆ ಕಾಜಾರ್ ಜಾಲ್ಯಾ ಉಪ್ರಾಂತ್‌ಚ್ ತೆಂ ಮ್ಹಜ್ಯಾ ಕುಟ್ಮಾಚೆಂ ಜಾಲಾಂ!!!

\* \* \*

# ಉಪ್ಯೆಂವ್ಕ್ ಯೇನಾತ್‌ಲ್ಲಾಂಕ್!

ಎಕ್ಲಾನ್ ಏಕ್ ನವೆಂ ಹೊಟೆಲ್ ನಿರ್ಮಾಣ್ ಕರ್ನ್ ತಾಂತು ದೋನ್ ಉಪ್ಯೆಂವ್ಚಿಂ ತಳಿಂ ಕೆಲಿಂ. ಎಕಾ ತಳ್ಯಾಂತ್ ಭರ್ನ್ ಉದಕ್ ಆಸ್ಲೆಂ. ಆನೈಕಾಂತ್ ಕಾಂಯ್ಚ್ ಉದಕ್ ನಾತ್ಲೆಂ. ಉದ್ವಾಟಿನ್ ಸಮಾರಂಭಾಕ್ ಆಯಿಲ್ಲಾಂನಿ ವಿಚಾರ್ಲೆಂ, ದೋನ್ ತಳಿಂ ಕಿತ್ಯಾಕ್?

ಧನಿ : ಏಕ್ ಉಪ್ಯೆಂವ್ಕ್ ಜಾಣಾ ಆಸ್ಲಾಂಕ್, ಆನೈಕ್ ಉಪ್ಯೆಂವ್ಕ್ ನೆಣಾ ಆಸ್ಲಾಂಕ್!!!

# ವರಾಚೊ ಉಡಾಸ್



## ಮಾರಿ ಜೆ. ಪಿರೇರಾ

ಜನನ್: 24.06.1934 ಮರಣ್: 22.11.1934

ವರಸ್ ಏಕ್ ಪಾಶಾರ್ ಜಾಲೆಂ ತುಂ ಆಮ್ಚೆ ಮಧೆಂ ನಾಸ್ತಾನಾ  
ಕಾಳಿಜ್ ಆಮ್ಚೆಂ ರಡ್ತಾ ತುಜೊ ಉಡಾಸ್ ಕಾಡ್ತಾನಾ  
ದೊಳ್ಯಾಂನಿ ದುಃಖಾಂ ಭರ್ತಾತ್ ತುಕಾ ಚಿಂತಾನಾ

ಜಿಣಿ ತುಜಿ ಸರ್ವಾಂಕ್ ದೆಕಿಚಿ, ಸಾಧಿ ಆನಿ ಖಾಲ್ತೆಪಣಾಚಿ  
ಮೊವಾಳ್ ತುಜಿಂ ಕಾಳಿಜ್, ಮನ್ ಉದಾರ್, ಮೊಗಾಳ್ ಹಾಸೊ, ನಾಜೂಕ್ ಉತಾರ್  
ದೇವಾಚೆರ್ ತುಕಾ ಅಮಿತ್ ವಿಶ್ವಾಸ್, ಪೆಲ್ಯಾಚೆರ್ ಆಸ್ಲೊ ಅಧಿಕ್ ಮಾಯ್ವಾಸ್

ಮಾಗ್ಣೆಂ ರಜಾರ್ ಸದಾಂಚಿಂ, ತುಕಾ ಚಡ್ ಮೊಗಾಚಿಂ  
ಬರೆಂ ಮರಣ್ ತುಜಿಂ, ಬೆಸಾಂವ್ ತುಕಾ ದೇವಾಚಿಂ  
ಪುಣ್ ಸಮಾಧಾನ್ ಪಾವ್ತಾಂವ್ ಆಮಿ ಆಜ್  
ಆಪ್ಣಾಯ್ಲಾಂಯ್ ಮ್ಹಣೊನ್ ತುವೆಂ ಸರ್ಗಿಂಚಿಂ ರಾಜ್.

ಸಾಸ್ಣಾಚೊ ವಿಶೆವ್ ದೀ ತಿಕಾ ಏ ಸೊಮಿಯಾ  
ಅನಂತ್ ಪ್ರಕಾಸ್ ತಿಚೆರ್ ಘಾಂಕೊಂದಿ  
ಸಮಾಧಾನೆನ್ ತಿಚೊ ಅತ್ಮೊ ವಿಶೆವ್ ಘೆಂವ್ಪಿ. ಆಮೆನ್

ಮೊಗಾಚಿ ಶ್ರದ್ಧಾಂಜಲಿ ಭೆಟಯ್ತಾತ್  
ಕುಟ್ಮಾಚಿಂ





**ಫೇಟ್ - ವಾಲೆನ್ಸಿಯಾ**

ಜಿಣಿಯೆಕ್ ಪ್ರೇರಣೆ ದಿಂವ್ಚಿಂ

**ಮಹಾನ್ ವ್ಯಕ್ತಿಂಚಿಂ ಉತ್ರಾಂ - 23**

ಯಶಸ್ವಿ ಲಾಭಾನಾ ಸಂಭ್ರಮ್ ಚಲಯ್ಲಾರ್ ಬರೆಂಚ್. ಪೂಣ್ ತಾಚ್ಯಾಕ್ಯಾಚಿ ಚಡ್, ಸಲ್ವಣೆಚ್ಯಾ ಲಿಸಾಂವಾಕ್ ಗಮನ್ ದಿಂವ್ಚೆಂ ಅಶೀ ಗರ್ಜೆಚೆಂ.

- ಬಿಲ್ ಗೇಟ್ಸ್

ಭವಿಷ್ಯತ್ ಕಾಲ್ ಆರಂಭ್ ಜಾಂವ್ಚೆ ಫಾಲ್ಗಾಂ ನ್ಹಯ್, ಬಗಾರ್ ಆಜ್ಚೆ ಮ್ಹಳ್ಳೆಂ ಮತಿಂತ್ ಆಸುಂದಿ.

- ಸಾಂ. ಜುವಾಂವ್ ಪಾವ್ಲ್ ದುಸ್ರೊ

ಶಾಂತಿ-ಸಮಾಧಾನಾ ವಿಶಿಂ ತುಜ್ಯಾ ಒಂತಾಂನಿ ಪರ್ಗಟ್ ಕರ್ತಾನಾ ಜಾಗ್ರುತ್ ಸಾಂಬಾಳ್. ಕಿತ್ಯಾಕ್ ತಿ ಶಾಂತಿ ತುಜ್ಯಾ ಕಾಳ್ಜಾಂತ್ ಭರುನ್ ಆಸುಂಕ್ ಜಾಯ್.

- ಆರ್ಚ್‌ಬಿಷ್ಪ್ ಮಾನಾಪಾತ್ರ್ ಫುಲ್ವನ್ ಶೀನ್

ಕೊಣ್ ದೆವಾಕ್ ಭೆಟುಂಕ್ ಅತ್ರಗ್ತಾಗೀ, ತಾಕಾ ದೇವ್‌ಚ್ ಭೆಟುಂಕ್ ಆಶೆತಾ.

- ಮಹಮ್ಮದ್ ಪೈಗಂಬರ್

ಖಾಲ್ತೆಪಣ್ ಸರ್ವ್ ಗುಣಾಂಚೊ, ಬರ್ಯಾ ಕೃತ್ಯಾಂಚೊ ಸಾರ್ ಜಾವ್ನಾಸಾ.

- ಸಾಂ. ವಿಶೆಂತ್ ಪಾವ್ಲ್

ಅಪ್ರಯೋಜಕ್ ಜಿವಿತ್ ಲಾಂಬ್ ಆವ್ಡೆಚೆಂ ಜಾಂವ್ಚ್ಯಾ ಪ್ರಾಸ್, ಪ್ರಯೋಜನಾಕ್ ಪಡ್ಲೆಂ ಮುಟ್ಯಾ ಆವ್ಡೆಚೆಂ ಜಿವಿತ್ ಬರೆಂ.

- ಡಾ. ಬಿ. ಆರ್. ಅಂಬೇಡ್ಕರ್

ಸಲ್ವಣೆ ವಯ್ ಸಲ್ವಣಿ ಲಾಭಾನಾ ಸಬಾರ್ ಜಣ್ ಸೊಡ್ನ್ ಸೊಡ್ತಾತ್. ಯಶಸ್ವಿ ಆಪ್ಣಾಂವ್ಕ್ ತೆ ಕಿಲ್ಲೆ ಲಾಗಿಂ ಪಾವ್ಲ್ಯಾತ್ ಮ್ಹಳ್ಳೆಂ ತಾಂಕಾಂ ಕಳಿತ್ ಆಸನಾ.

- ತೊಮಾಸ್ ಆಲ್ಫ್ ಎಡಿಸನ್

ಜರ್ ಏಕ್ ವ್ಯಕ್ತಿ ಶಿಕ್ಷಣಾಚಿ ಬೆಪಾವಾರ್ ಕರ್ತಾ, ತೊ ಆಪ್ಲೆಂ ಜಿವಿತ್ ಅಂಗ್‌ವಿಕಲ್ ಕರುಂಕ್ ಪಾವ್ತಾ.

- ಗ್ರೀಕ್ ತತ್ವಶಾಸ್ತ್ರಿ, ಪ್ಲೇಟೊ

ಸಕತ್ ಆಸ್‌ಲ್ಲ್ಯಾ ವೆಳಾರ್ ಫುಡೆಂ ವ್ಹೆಚೆಂ, ತೆಂ ಧೈರ್ ನ್ಹಯ್; ಬಗಾರ್ ಸಕತ್ ನಾತ್‌ಲ್ಲ್ಯಾ ವೆಳಾರ್ ಮುಕಾರ್ ವ್ಹೆಚೆಂ ಜಾವ್ನಾಸಾ, ಧೈರ್.

- ನೆಸೋಲಿಯನ್ ಬೊನಾಪಾರ್ಟ್

ಜಯ್ತಾಕ್ ಮುಕಾರ್ ಯೆತಾತ್ ಹಜಾರ್ ಬಾಪಯ್. ಪೂಣ್ ಸಲ್ವಣಿ ಅನಾಥ್ ಜಾವ್ನಾಸ್ತಾ.

- ಜೊನ್ ಎಫ್. ಕೆನಡಿ

**Crazy Families...**

1. Once there was a man called 'Kit-Kat' who wanted a break from his day to day work. He had a sweet wife called 'Dairy Milk'. Before Kit-Kat left for work, she used to offer him some sweet saying: "Kisi shub kaam se pehle, kuch meeta ho jaaye".

\* \* \*

2. Kurkure had a loving son called lays, who was naughty. He used to irritate her very much. But she says 'Tedha hai, per mera hai'.

\* \* \*

3. Eclairs brothers, Mentos was very clever. But Eclairs used to act like a fool. So Mentos, the clever one, always advises him saying 'Dimaag ki batthi jalade'.

\* \* \*

4. Coke was very afraid on his exam day, hoping whether he will score pass marks or not. But coke's best friend, Mountain Dew, used to think positive always and take on anything saying 'Dar ke aage Jeeth hai'.

- Jean Olive Vaz  
V B

**ಹುಮಿಣ್ಯೊ**


1. ಆವಯ್ ಬಸ್ಲ್ಯಾ ಧುವ್ ಘಂವ್ತಾ
2. ಸಯ್ಲೊ ಚಡ್ತಾ, ಘರೊ ದೆಂವ್ತಾ
3. ತಾಕಾ ಧೊಸ್ತಲೊ ಕೊಣ್ ನಾ, ಪೂಣ್ ತೊ ಪಿಂಗೊಂಚಿಂ ಸೊಡಿನಾ
4. ಆಮ್ಚ್ಯಾ ಆಬಾಚೆ ದಾಂತ್ ಪಾಟಿ ಮುಕಾರ್
5. ಆಮ್ಚ್ಯಾ ಬಾಯೆಕ್ ಗಾಗ್ರ್ಯಾ ವಯ್ ಗಾಗ್ರೊ
6. ವೊಡ್ಲ್ಯಾರ್ ಉಲೊ ಮಾರ್ತಾ, ಸೊಡ್ಲ್ಯಾರ್ ನಿದ್ತಾ
7. ಸಾಯ್ಬಚ್ಯಾ ದುಕ್ರಾಕ್ ಪೊವ್ಚ್ಯಾಂಚಿ ವೊಯ್
8. ಹಾತ್ ನಾಂತ್, ಪಾಯ್ ನಾಂತ್, ಗಾಂವಾನ್ ಗಾಂವ್ ಭೊಂವ್ತಾ.

- ಜಾಪಿ: 1. ವಾನ್ ಆನಿ ಘಾಟ್ಲೊ, 2. ನಾರ್ಲ್ ಕಾಡ್ಲೆ, 3. ದುಕೊರ್, 4. ಪಿಕ್ಯಾಸ್, 5. ಪಿಯಾವ್, 6. ಘಾಂಟ್, 7. ಜೀಬ್ ಆನಿ ದಾಂತ್, 8. ದುಡು

Big house	- small families
More degrees	- less common sense
Advanced Medicines	- Poor health
Touched Moon	- Neighbours unknown
High income	- less peace of mind
High IQ	- less emotions
Good knowledge	- less wisdom
No. of affairs	- No true love
Lots of friends on FB	- No best friend
Lots of humans	- less humanity
Costly watches	- But no time!...

- Jean Olive Vaz, V B

# ದುಸ್ರ್ಯಾ ವರ್ರಾಚೊ ಉಡಾನ್



ತುಂ ಆಮ್ಕಾಂ ದೆವಾನ್ ದಿಲ್ಲೆಂ ವರೆಂ ದೆಣೆಂ  
ತುಂ ನಾಸ್ತಾನಾ ಜಾಲಾಂ ರಿತೆಂ ಆಮ್ಚೆಂ ಘರಾಣೆಂ  
ಕಾಳಿಜ್ ಆಮ್ಚೆಂ ರಡ್ತಾ, ತುಜೊ ಉಗ್ಡಾಸ್ ಕಾಡ್ತಾನಾ  
ದೊಳ್ಯಾಂನಿ ದುಃಖಾಂ ಭರ್ತಾತ್ ತುಕಾ ಚಿಂತ್ತಾನಾ  
ಚಿಯೆಂವ್ಕ್ ಕಷ್ಟ್ ಜಾತಾತ್ ತುಜೆವಿಣೆಂ ಘರ್ ಖಾಲಿ ಜಾತಾನಾ.

ಚಿಂತಿನಾತ್‌ಲ್ಲಾಪರಿಂ ತುಂ ಆಮ್ಕಾಂ ಸಾಂಡುನ್ ಗೆಲೊಯ್  
ಸರ್ಗಿಂಚ್ಯಾ ಬಾಪಾಕ್ ಅತ್ಮೊ ತುಜೊ ಒಪ್ಪುನ್ ದಿಲೊಯ್  
ಸಂಸಾರಿ ಜಿಣ್ಯೆಂತ್ ಸರ್ವಾಂಕ್ ಮೊಗಾಚೊ ಜಾಲೊಯ್  
ಆಮ್ಚ್ಯಾ ಮಾಗ್ಣ್ಯಾಂತ್ ತುಂ ಸದಾಂಚ್ ಆಸಾಯ್  
ಸರ್ಗಿಂಚ್ಯಾ ರಾಜಾಂತ್ ಆಮಿ ಪರತ್ ಮೆಳಾಸರ್ ತುಕಾ ಆದೇವ್.

## ಲೊರೆನ್ ಡಿ'ಸೋಜ

ಪೂತ್: ದೆ ಮೊಂತು ಆನಿ ದೆ ಕಾರ್ಮಿಣ್ ಡಿ'ಸೋಜ  
ಪತಿ: ಗ್ರೇಸಿ ಡಿ'ಸೋಜ ಹಿಚೊ  
ಜನನ್: 22.09.1956  
ಮರಣ್: 23.11.2013

ನಾನ್ಹಾಚೊ ವಿಲೆವ್ ದೀ ತಾಕಾ ಏ ಸೊಮಿಯಾ  
ಆನಿ ನಿರಂತರ್ ಪ್ರಕಾಸ್ ತಾಜೆರ್ ಫಾಂಕೊಂದಿ,  
ಸಮಾಧಾನೆನ್ ತಾಚೊ ಅತ್ಮೊ ವಿಲೆವ್ ಫೆಂವ್ಪಿ. ಆಮೆನ್

ಶ್ರದ್ಧಾಂಜಲಿ ಘೆಟಯ್ತಾ

ತಾಚೊ ಮಾವ್ಣೊ: ಮೊಂತು ಡಿ'ಸಿಲ್ವಾ





# ಜುರ್ರ್ಯೂರಿಯೊ ವಿಷಯ




**Amulya D'Souza**  
Antony Ward




**Neha D'Souza,**  
Vailankani Ward




**Ashwin Deepak**  
Infant Jesus Ward



**Henrika Simona**  
Ferrer Ward



**Herishtha D'Souza**  
Sacred ward




**Nihal J D**  
Holy Rosary Ward



**Leon Momterio**  
Antony Ward



**Snehal Castelino**  
Anna Ward



**Jenica Corderio**  
Sebastin Ward




**Rouchelle**  
Ferrer Ward



**Anmol Rodrigues**  
Antony Ward



**Wayne Lobo**  
Ferrar Ward



**Wayne Lobo**  
Ferrar Ward



No name



Richard entered into a popular restaurant one night and ordered for the roasted chicken. After the usual waiting time, it arrived. Richard took one look at it and complained to the waiter, "This chicken is certainly burned black".



"Yes, Sir!" said the waiter. "A mark of respect, Sir, our head cook died yesterday, Sir".

\*\*\*



Interviewing a new nurse, the superintendent of the hospital asked why she had left her last post. "I didn't like the set-up", said the nurse frankly.

The child was backward, and the father was forward".

# JOKES

\*\*\*

The retired captain was complaining of pain in one of his legs. The doctor, after a long examination, told him the trouble was old age. "Old age?" stormed the captain. "Old age be blowed!" The other leg is of the same age and there isn't anything wrong with that".

\*\*\*

The patient was getting his eyes tested. The optician brought a card for his reading. And he read the figure "twelve".

# MY GOLDFISH



All day long he swims around  
His little home of glass  
He never smiles, he never frowns  
I watch him pass and pass

Round the globe and round again  
Make dizzy watching  
Open mouth then shut again  
Wonder what he's catching?

Shining like a piece of gold  
Glistening like a star  
Never winking, never blinking  
Round and round the jar

Round the globe and round again  
Round eyes never blinking  
Looking very, very wise  
Wonder what he's thinking?

- Lensen Monteiro,  
St. Antony Ward

# RAINY SEASON



After the hot summer, comes the rainy season or monsoon season. The rain comes in June, July and August. Cool winds from the sea bring the rain clouds.

We use raincoats and umbrellas to protect ourself from rain. Rain fills the dried ponds, wells, lakes and rivers it brings water from crops.

The trees and plants look green during the monsoon season.

- Lionel Monteiro, St. Antony Ward

# QUOTES

1. If your eyes are positive, you will love the world; If the tongue is positive, the world will love you.
2. A leader is the one who knows the way, goes the way and shows the way.
3. The best way to escape from your problems is to solve it.
4. Courage is not absence of fear but the ability to act in spite of fear.
5. Desire changes nothing, decision changes something but dedication changes everything.

- Snehal Castelino, St. Anna Ward

# ಅಜಾಪಾಂಚೆಂ ಕೊಂತ್

ತೆರ್ಸಾಕ್ ವಾಪಾರಿನಾಸ್ತಾಂ  
ಅಜಾಪಾಂಚೆಂ ಕೊಂತ್  
ದವರ್ಲೆಂ ಭದ್ರ್ ಕರುನ್  
ಆಲ್ತಾರಿರ್...  
ಕೊಂತ್ ಆಯ್ಲ್ಯಾ ದಿಸಾ ಥಾವ್ನ್  
ಘರಾಂತ್ ತೇರ್ಸ್ ಮಾರ್ಯಾಗ್  
ಕೊಂತ್ ಜೊಗವ್ನ್ ದವರುಂಕ್  
ಆಲ್ತಾರಿಕ್ ಬೀಗ್ ಘಾಲ್ಲ್ಯಾನ್  
ವರಾ ಥಾವ್ನ್ ವಾಂಜ್ಚಿ ಆಸ್ಲೆಲ್ಯಾ  
ಸಾಳಿಯಾಚ್ಯಾ ಬಾಯ್ಲೆನ್  
ದವರ್ಲಿಂ ತಾಂತಿಯಾಂ  
ಕೊಂತ್ ಅಜಾಪಾಂಚೆಂ  
ಜಾಲೆಂ ತ್ಯಾ ಸಾಳಿಯಾಕ್...

- ಡಯಾನಾ ಶರಲ್ ಪತ್ರಾವೊ,  
ಸಾಂ. ಜುಜೆ ವಾಡೊ

# STUDY WORK LIVE OVERSEAS



Green View Complex, Unit - 303, Laxmindar Nagar,  
Manipal, Karnataka, India 576102  
Joe Pinto - Overseas Educational Consultant  
Cell No : +91 9901444572  
Office Tel : +91 820 2574793  
studyworkliveoverseas@gmail.com

## STUDY IN CANADA/ AUSTRALIA/ SINGAPORE

### POPULAR PROGRAMS

*Over 500 courses offered*

- BUSINESS AND MANAGEMENT
- HEALTH, MEDICINE & VETERINARY STUDIES
- HOSPITALITY, HOTEL AND TOURISM
- ENVIRONMENTAL STUDIES
- IT, COMPUTER SCIENCE, ELECTRICAL AND ELECTRONIC ENGINEERING
- NURSING
- ANIMATION
- DENTAL
- PHARMACEUTICAL
- SOCIAL SCIENCE
- ARCHITECTURE & BUILDING
- AVIATION TECHNOLOGY
- MASTER OF ADMINISTRATIVE



## COME TO CANADA

Doctors, Dentists, Nurses, Engineers, Physiotherapy, Pharmacist, Hotel Management, Computer Engineering, and many more...

Permanent Residency, Business Immigrants, Dependants, Family Class, Skilled Workers, Students, Temporary Workers Express entry, Visitors



## Study Medical in USA and Canada

- American International Medical University
- American syllabus
- 2 years of Pre-med in Canada/ USA / West Indies
- 3 years of Clinical Practicing in USA
- Residents presently in Canada, USA, India and other countries

## Flats Available for Rent on daily basis



**Vue Grande - St. Antony's**  
**Superluxury Delux Flat**  
**Near Valencia Church**

**Facilities :**  
 3 BHK Full A/C  
 Spacious 3500 sq.ft with 4 bathrooms  
 24x7 water (hot & cold) & electricity  
 Parking / Automatic Lift  
 Tourist vehicle (Bus & Car)  
 Food can be arranged

**St. Antony Motors**  
**Semiluxury Delux Flat**  
**Near Valencia Church**



**Facilities :**  
 3 BHK A/C  
 Spacious 2250 sq.ft with 3 bathrooms  
 24x7 water (hot & cold) & electricity  
 Parking, /Automatic Lift  
 Tourist vehicle (Bus & Car)  
 Food can be arranged

**St. Antony Kripa**  
**Delux Flat**  
**Near Valencia Church**

**Facilities :**  
 1 BHK (Non- A/C) 650 sq. ft  
 2 BHK (Non- A/C) 1250 sq. ft  
 24x7 water (hot & cold) & electricity  
 Parking / Automatic Lift  
 Tourist vehicle (Bus & Car)  
 Food can be arranged



**For Bookings Contact : +91 9448260933, +91 9845385832, +91 824 2436532**